

ಪೌಲನ ವಂದನೆಗಳು ಮತ್ತು ಅಂತಿಮ ಸ್ತೋತ್ರಾರ್ಪಣೆ

ಒಬ್ಬ ವ್ಯಕ್ತಿಯು ಎಂದಿಗೂ ಅತ್ಯಂಥ ಅಧಿಕ ಮಿತ್ರರನ್ನು ಹೊಂದಿರಲಾರನು ಎಂದು ಒಬ್ಬರು ಹೇಳಿದ್ದಾರೆ—ಮತ್ತು ನಮ್ಮಲ್ಲಿ ಬಹುತೇಕರು ಅದಕ್ಕೆ ಒಮ್ಮತ ಹೊಂದಿದ್ದೇವೆ.¹ ಜ್ಞಾನೋಕ್ತಿಗಳಲ್ಲಿ ಸೊಲೊಮೋನನು ಹೀಗೆ ಬರೆಯುತ್ತಾನೆ, “ಮಿತ್ರನ ಪ್ರೀತಿಯು ನಿರಂತರ” (ಜ್ಞಾನೋಕ್ತಿ 17:17); “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” (ಜ್ಞಾನೋಕ್ತಿ 18:24). ಪ್ರಖ್ಯಾತ ಬೋಧಕನಾದ Marshall Keeble ಹೀಗೆ ಹೇಳುತ್ತಿದ್ದಂಟು, “ನನ್ನ ಬಳಿಯಲ್ಲಿ ಒಂದು ಮಿಲಿಯನ್ ಡಾಲರ್ ಗಳಿಲ್ಲದಿರಬಹುದು, ಆದರೆ ನನಗೆ ಮಿಲಿಯನ್ ಮಿತ್ರರಿದ್ದಾರೆ.” ಬಳಿಕ ಆತನು ಹಲ್ಲುಕಿರಿದು, “ಮತ್ತು ನನಗೆ ಅಗತ್ಯ ವಿದ್ದಲ್ಲಿ ಈ ಮಿಲಿಯನ್ ಮಿತ್ರರಲ್ಲಿ ಒಬ್ಬೊಬ್ಬರೂ ಒಂದೊಂದು ಡಾಲರ್ ಕೊಡುವರು” ಎಂದು ಸೇರಿಸಿ ಹೇಳುತ್ತಿದ್ದನು.

ಪೌಲನಿಗೆ ಆತನನ್ನು ಮತ್ತು ಆತನ ಸೇವೆಯನ್ನು ವಿರೋಧಿಸುತ್ತಿದ್ದ ವೈರಿಗಳಿದ್ದರು (3:8; 15:31; 2 ಕೊರಿಂಥ 11:26; ಫಿಲಿಪ್ಪಿ 3:18). ಹೇಗೂ, ಆತನಿಗೆ ಮಿತ್ರರು ಸಹ ಇದ್ದರು (ಅಪೊಸ್ತಲರ ಕೃತ್ಯಗಳು 19:31; 24:23; 27:3)—ಮತ್ತು ಆತನು ಅವರಲ್ಲಿ ಒಬ್ಬೊಬ್ಬರಿಗಾಗಿಯೂ ಕೃತಜ್ಞತೆಯುಳ್ಳವನಾಗಿದ್ದನು. ರೋಮಾ 16ನೇ ಅಧ್ಯಾಯವು ಮೂವತ್ತೊಂಭತ್ತು ಜನರನ್ನು ಹೆಸರು ಹೇಳಿ ಉಲ್ಲೇಖಿಸುತ್ತಾದರೂ; ಅವರಲ್ಲಿ ಬಹುತೇಕರು ಪೌಲನ ಮಿತ್ರರಾಗಿದ್ದರು. ನಮಗೆ ಅವರಲ್ಲಿ ಕೆಲವರ ಪರಿಚಯವಿರುತ್ತದೆ, ಆದರೆ ಅನೇಕರು ಈ ವಾಕ್ಯಭಾಗದಲ್ಲಿ ಮಾತ್ರವೇ ಪಟ್ಟಿ ಮಾಡಲ್ಪಟ್ಟಿರುವ ಕಾರಣದಿಂದ ಪರಿಚಯವಿಲ್ಲದವರಾಗಿದ್ದಾರೆ. ಅಪರಿಚಿತರಾಗಿದ್ದರೂ ಸರಿಯೇ ಅಥವಾ ಚೆನ್ನಾಗಿ ಪರಿಚಿತರಾಗಿದ್ದರೂ ಸರಿಯೇ, ಅವರೆಲ್ಲರೂ ಪೌಲನಿಗೆ ಪ್ರಾಮುಖ್ಯರಾಗಿದ್ದರು.

ಪೌಲನು ಫೊಯಿಬೆಯನ್ನು ಶಿಫಾರಸು ಮಾಡಿದ್ದು (16:1, 2)

¹ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂತ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಳಾಗಿದ್ದಾಳೆ; ²ನೀವು ಆಕೆಯನ್ನು ಕರ್ತನ ಶಿಷ್ಯಳೆಂದು ದೇವಜನರಿಗೆ ತಕ್ಕ ಹಾಗೆ

ಸೇರಿಸಿಕೊಂಡು ಸಹಾಯವು ಯಾವ ವಿಷಯದಲ್ಲಿ ಬೇಕಾಗಿದ್ದರೂ ಸಹಾಯವನ್ನು ಮಾಡಿರಿ. ಆಕೆಯ ನನಗೂ ಅನೇಕರಿಗೂ ಸಹಾಯ ಮಾಡಿದವಳು.

ವಚನಗಳು 1, 2. ಈ ಅಧ್ಯಾಯವು ಒಂದು ಶ್ಲಾಘನೆಯ ಮಾತಿನೊಂದಿಗೆ ಆರಂಭಗೊಳ್ಳುತ್ತದೆ. ಪೀಠಿಕೆ ಮತ್ತು ಶಿಫಾರಸು ಒಳಗೊಂಡ ಪತ್ರಿಕೆಗಳು ಪೌಲನ ದಿನದಲ್ಲಿ ಸಹಜವಾಗಿದ್ದವು (ಅಪೊಸ್ತಲರ ಕೃತ್ಯಗಳೂ 18:27; 2 ಕೊರಿಂಥ 3:1; 8:18-24). ಇವುಗಳು ದಾರಿತಪ್ಪಿಸಬಹುದಾದ ಸುಳ್ಳು ಬೋಧಕರಿಂದ ಮತ್ತು ಅವರ ಅತಿಥಿಸತ್ಕಾರದ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದ್ದ ಬೂಟಾಟಿಕೆಗಾರರಿಂದ ಕ್ರೈಸ್ತರನ್ನು ಕಾಪಾಡುವವುಗಳಾಗಿದ್ದವು.

ಪೌಲನು ಹೀಗೆ ಹೇಳುತ್ತಾನೆ, ನಾನು ನಿಮ್ಮ ಬಳಿಗೆ ಕಳುಹಿಸುವ ಸಹೋದರಿಯದ ಫೊಯಿಬೆಯನ್ನು. ದೇವರ ಆತ್ಮಿಕ ಕುಟುಂಬದ (ಸಭೆ) ಸ್ತ್ರೀ ಸದಸ್ಯರು "ಸಹೋದರಿಯರು" ಆಗಿದ್ದಾರೆ, ಆದರೆ "ಸಹೋದರಿ" (ἄδελφῆ, *adelphē*) ಎಂಬ ಪದವು ಒಬ್ಬ ಕ್ರೈಸ್ತ ಸ್ತ್ರೀಯನ್ನು ಸೂಚಿಸುವದಕ್ಕೆ ಹೊಸ ಒಡಂಬಡಿಕೆಯ ಗ್ರೀಕ್ ವಾಕ್ಯದಲ್ಲಿ ಅಪರೂಪವಾಗಿ ಬಳಸಲ್ಪಟ್ಟಿದೆ (1 ಕೊರಿಂಥ 7:15; 9:5 [KJV]; ಯಾಕೋಬ 2:15; ನೋಡಿರಿ ಮತ್ತಾಯ 12:50; ಮಾರ್ಕ 3:35; 1 ತಿಮೊಥೆ 5:2). ರೋಮಾಪುರಂದರಿಗೆ ಪತ್ರಿಕೆಯಲ್ಲಿ ಇದೊಂದು ಕಡೆಯಲ್ಲಿಷ್ಟೇ *adelphē* ಎಂಬ ಪದವು ಕಂಡು ಬರುತ್ತದೆ. ಸಹಜವಾಗಿ, ಪುರುಷ ಮತ್ತು ಸ್ತ್ರೀಯರು ಇಬ್ಬರನ್ನೂ ಸೂಚಿಸುವದಕ್ಕೆ ἄδελφοί (*adelphos*) ಎಂಬದರಿಂದ ಬರುವ "ಸಹೋದರರು" ("ಸಹೋದರರು"; NIV) ಎಂಬ ಪದವು ಜಾತಿವಿಶಿಷ್ಟ ಅರ್ಥದಲ್ಲಿ ಬಳಸಲ್ಪಟ್ಟಿರುತ್ತದೆ. ರೋಮಾಪುರಂದರಿಗೆ ಪತ್ರಿಕೆಯಲ್ಲಿ "ಸಹೋದರ" ಮತ್ತು "ಸಹೋದರರು" ಎಂಬ ಪದಗಳು ಆಗಾಗ್ಗೆ ಕಂಡು ಬರುತ್ತವೆ.

"ನಮ್ಮ ಸಹೋದರಿಯಾದ" ಎಂಬುದರ ಜೊತೆಗೆ, ಫೊಯಿಬೆಯು ಮುಂದೆ ಆಕೆಯು ಕೆಂಕ್ರೆಯ ಪಟ್ಟಣದಲ್ಲಿರುವ ಸಭೆಗೆ ಸೇವಕಳಾಗಿದ್ದಾಳೆ ಎಂಬದಾಗಿ ಬಣ್ಣಿಸಲ್ಪಡುತ್ತಾಳೆ. ರೋಮಾಪುರಂದರಿಗೆ ಬರೆದ ತನ್ನ ಪತ್ರಿಕೆಯಲ್ಲಿ, ಪೌಲನು ದೇವರ ಜನರನ್ನು ಸೂಚಿಸುವದಕ್ಕೆ ವಿವಿಧ ಪದಗಳನ್ನು ಬಳಸಿದನು, ಆದರೆ ಆತನು ಇದೇ ಮೊದಲ ಬಾರಿಗೆ "ಸಭೆ" (ἐκκλησία, *ekklesia*) ಎಂಬ ಪದವನ್ನು ಬಳಸುತ್ತಾನೆ. ಈ ಪದವು ಈ ಅಧ್ಯಾಯದಲ್ಲಿ ಐದು ಸಾರಿ ಕಾಣಿಸಿಕೊಳ್ಳುತ್ತದೆ (16:1, 4, 5, 16, 23). "ಕೆಂಕ್ರೆಯ" ಕೊರಿಂಥಕ್ಕೆ ಒಂದು ಪೂರ್ವ ದಿಕ್ಕಿನ ಸಮುದ್ರ ಬಂದರು ಆಗಿತ್ತು, ಕೊರಿಂಥವು ಅಖಾಯದ (ಗ್ರೀಸ್) ಇಸ್ತುಮಸ್ ಎಂಬಲ್ಲಿತ್ತು. ಈ ಬಂದರು ಕೊರಿಂಥ ಪಟ್ಟಣದಿಂದ ಆರು ಅಥವಾ ಏಳು ಮೈಲುಗಳಷ್ಟು ದೂರದಲ್ಲಿ, ಇದು ಎಗಿಯನ್ ಸಮುದ್ರದ ಸರೋನಿಕ್ ಕೊಲ್ಲಿಯ ಪಕ್ಕದಲ್ಲಿತ್ತು.² ಕೆಂಕ್ರೆಯದಲ್ಲಿ ಸಭೆಯು ಬಹುಶಃ ಕೊರಿಂಥದಲ್ಲಿನ ಕ್ರೈಸ್ತರಿಂದ ಸ್ಥಾಪಿಸಲ್ಪಟ್ಟಿರಬಹುದಾಗಿದೆ. ಅನಂತರದಲ್ಲಿ ಪೌಲನು ಯೆರೂಸಲೇಮಿಗೆ ಹೋಗುವದಕ್ಕೆ ಕೊರಿಂಥದಿಂದ ಹೊರಟ ವೇಳೆ ಕೆಂಕ್ರೆಯದಿಂದ ಸಮುದ್ರಯಾನವನ್ನು ಆರಂಭಿಸಿದನು (ಅಪೊಸ್ತಲರ ಕೃತ್ಯಗಳು 18:18).

ಬಹುಶಃ ಫೊಯಿಬೆಯು ರೋಮಾಪುರಂದ ಕ್ರೈಸ್ತರಿಗೆ ಬರೆದ ಪತ್ರಿಕೆಯನ್ನು ಅವರ ಬಳಿಗೆ ಕೊಂಡೊಯ್ಯಲಿದ್ದಳೆಂಬ ಕಾರಣಕ್ಕೆ ಪೌಲನು ಅವರಿಗೆ ಆಕೆಯ ಪರಿಚಯವನ್ನು ಮಾಡಿಕೊಟ್ಟಿರಬೇಕು. ಆ ಕಾಲದಲ್ಲಿ, ವೈಯಕ್ತಿಕ ಪತ್ರಗಳಿಗಾಗಿ ಯಾವದೇ ಅಂಚೆ ಸೇವೆಯು ಇರಲಿಲ್ಲ. ರೋಮನ್ ಸರ್ಕಾರವು ಅಧಿಕೃತ ಪತ್ರ ವ್ಯವಹಾರಕ್ಕಾಗಿ ಒಂದು ಅಂಚೆ

ಸೇವೆಯನ್ನು ಹೊಂದಿತ್ತು, ಆದರೆ ಅದು ಸಾಮಾನ್ಯ ನಾಗರಿಕರ ಬಳಕೆಗೆ ಲಭ್ಯವಿರಲಿಲ್ಲ. ಆದುದರಿಂದ, ಒಬ್ಬ ವ್ಯಕ್ತಿಯು ಪತ್ರವೊಂದನ್ನು ಬರೆದಾದ ಮೇಲೆ, ಅವರು ಪತ್ರವನ್ನು ಕಳುಹಿಸಬೇಕೆಂದು ಬಯಸುವ ಸ್ಥಳಕ್ಕೆ ಯಾರಾದರೂ ಪ್ರಯಾಣ ಮಾಡಲಿದ್ದಾರೋ ಎಂದು, ಆ ದಸ್ತಾವೇಜನ್ನು ಕೈಯಿಂದ ಹಸ್ತಾಂತರಿಸುವದಕ್ಕೆ ಮನಸ್ಸುಳ್ಳವರಾದರೊಬ್ಬರು ಇದ್ದಾರೋ ಎಂದು ಹುಡುಕಾಡಬೇಕಿತ್ತು. ಆಗ ಕೆಲವೇ ಬೀದಿಗಳಿಗೆ ಹೆಸರುಗಳಿದ್ದವು, ಮತ್ತು ಯಾವ ಮನೆಗಳಿಗೂ ಗುರುತಿನ ಸಂಖ್ಯೆಗಳಿರಲಿಲ್ಲ ಎಂಬ ವಾಸ್ತವಾಂಶವು ಈ ಕೆಲಸವನ್ನು ಮತ್ತಷ್ಟು ಕಠಿಣಗೊಳಿಸುತ್ತಿತ್ತು. ಯಾರಿಗೆ ತಲುಪಿಸಬೇಕೋ ಆ ವ್ಯಕ್ತಿಯನ್ನು ಕಂಡು ಹಿಡಿಯುವದಕ್ಕೆ ಬೇಕಾದ ಸೂಚನೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಕೊಟ್ಟ ಬಳಿಕ,³ ಬರಹಗಾರನು ಪತ್ರ ಕೊಂಡೊಯ್ಯುವವನು ಹೊರಡುವದನ್ನು ನೋಡುತ್ತಾ ತನ್ನ ಪತ್ರವು ಸೇರಬೇಕಾದವರಿಗೆ ಸೇರುವದೋ ಇಲ್ಲವೋ ಎಂಬದಾಗಿ ಚಕಿತಗೊಳ್ಳುತ್ತಿದ್ದನು.

ಫೊಯಿಬೆಯು ಪೌಲನ ಪತ್ರಿಕೆಯನ್ನು ತೆಗೆದುಕೊಂಡು ರೋಮಾಪುರಕ್ಕೆ ಅನೇಕ ಮೈಲುಗಳಷ್ಟು ಪ್ರಯಾಣ ಮಾಡುವ ಕುರಿತಾಗಿ ಅವಲೋಕಿಸೋಣ. ಖಂಡಿತವಾಗಿಯೂ ಆಕೆಗೆ ವಹಿಸಿದ ಕೆಲಸವು ಪ್ರಾಮುಖ್ಯವಾದದ್ದಾಗಿತ್ತು, ಮತ್ತು ಆ ಪತ್ರಿಕೆಯು ರೋಮಾಪುರವನ್ನು ತಲುಪದಂತೆ ಅನೇಕ ನಾಶನಗಳು ಅಡ್ಡಿಯಾಗಬಹುದಾದ ಸಾಧ್ಯತೆಯಿತ್ತು. ನಿಶ್ಚಯವಾಗಿಯೂ, ದೇವರು ಆ ಸಾಹಸಮಯ ಕಾರ್ಯದ ಮೇಲ್ವಿಚಾರಣೆಯನ್ನು ಹೊಂದಿದ್ದನು. ಹಾಗಿದ್ದರೂ, ಫೊಯಿಬೆಯು ಎಂಥ ಪ್ರಭಾವಶಾಲಿಯಾದ ಜವಾಬ್ದಾರಿಯನ್ನು ಹೊಂದಿದ್ದಳು! ಆಕೆಯು ಈ ಮುಂಚೆ ಸಭೆಗೆ ಏನೇ ಸಹಾಯವನ್ನು ಮಾಡಿದ್ದಾಗ್ಯೂ, ಅದು ಆಕೆಯು ಈಗ ಪೌಲನ ಮೇರುಕೃತಿಯನ್ನು ರೋಮಾಪುರಕ್ಕೆ ಸುರಕ್ಷಿತವಾಗಿ ಕೊಂಡೊಯ್ಯುವದಕ್ಕೆ ಹೋಲಿಸಿದರೆ ಮಂಕಾಗಿ ಹೋಗಿತ್ತು.

ಗತಕಾಲದಲ್ಲಿ, ಫೊಯಿಬೆಯು ತಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯೆಂಬುದನ್ನು ಸಾಭಿತಪಡಿಸಿದ್ದಳು. ಪೌಲನು ಆಕೆಯನ್ನು “ಸಭೆಯ ಸೇವಕಿಯಾಗಿದ್ದಾಳೆ” ಮತ್ತು ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳು ಎಂದು ಬಣ್ಣಿಸುತ್ತಾನೆ. “ಸಹಾಯ ಮಾಡಿದವಳು” ಎಂಬುದು *προστατις* (*prostatis*) ಎಂಬದರ ಅನುವಾದವಾಗಿದೆ, ಇದೊಂದು ಗ್ರೀಕ್ ಪದವಾಗಿದ್ದು ಹೊಸ ಒಡಂಬಡಿಕೆಯ ಈ ಸ್ಥಳದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಇದು *προιστημι* (*proistēmi*) ಎಂಬ ಕ್ರಿಯಾಪದಕ್ಕೆ ಸಂಬಂಧ ಪಟ್ಟಿದ್ದು, ಅದು *πρό* (*pro*, “ಮುಂಚೆ”) ಮತ್ತು *ἵστημι* (*histēmi*, “ನಿಲ್ಲ”) ಎಂಬ ಪದಗಳ ಸಂಯೋಜನೆಯಾಗಿರುತ್ತದೆ. *Prostatis* ಎಂಬುದರ ಅಕ್ಷರಶಃ ಅರ್ಥವು “ಅಶ್ರಯದಾತಳು, ಕಾಪಾಡುವವಳು.”⁴ ಬಹುಶಃ ಫೊಯಿಬೆಯು ಸವಲತ್ತುಗಳುಳ್ಳ ಸ್ತ್ರೀಯಾಗಿದ್ದು ತನ್ನ ಸಂಪನ್ಮೂಲಗಳನ್ನು ಇತರರಿಗೆ ಸಹಾಯ ಮಾಡುವದಕ್ಕೆ ದಾರಾಳವಾಗಿ ಬಳಸಿದಳೆಂದು ಕಾಣುತ್ತದೆ.

ಪೌಲನು ರೋಮಾಪುರದ ಕೈಸ್ತರಿಗೆ ಆಕೆಯನ್ನು ಕರ್ತನ ಶಿಷ್ಯಳೆಂದು ದೇವಜನರಿಗೆ ತಕ್ಕ ಹಾಗೆ ಸೇರಿಸಿಕೊಳ್ಳಿರಿ ಎಂದು ಸೂಚಿಸುತ್ತಾನೆ. Leon Morris ಗಮನಕ್ಕೆ ತರುವದೇನೆಂದರೆ “ಒಬ್ಬರನ್ನು ‘ಕರ್ತನ ಶಿಷ್ಯೆ’ ಎಂದು ಸೇರಿಸಿಕೊಳ್ಳುವದಂದರೆ ಆ ವ್ಯಕ್ತಿಯನ್ನು ಕೇವಲ ಒಬ್ಬನ ಮನೆಯೊಳಗೆ ಬರಮಾಡಿಕೊಳ್ಳುವದಕ್ಕಿಂತಲೂ ಅಧಿಕ

ಅರ್ಥವನ್ನು ಹೊಂದಿದೆ; ಕ್ರೈಸ್ತರು ಏನು ಮಾಡುತ್ತಾರೋ ಅದನ್ನು ಕ್ರೈಸ್ತನಲ್ಲಿ ಮಾಡುವವರಾಗಿದ್ದಾರೆಂಬುದಕ್ಕೆ ಇಲ್ಲೊಂದು ಜ್ಞಾಪಕ ಪಡಿಸುವಿಕೆ ಇರುತ್ತದೆ.⁵ Phillips ಭಾವಾನುವಾದದಲ್ಲಿ “ಆಕೆಗೊಂದು ಕ್ರೈಸ್ತೀಯ ಸ್ವಾಗತವನ್ನು ಕೊಡಿದಿರಿ” ಎಂದಿರುತ್ತದೆ.

ಪೌಲನು ತನ್ನ ವಾಚಕರಿಗೆ ಸಹಾಯವು ಯಾವ ವಿಷಯದಲ್ಲಿ ಬೇಕಾಗಿದ್ದರೂ ಸಹಾಯವನ್ನು ಮಾಡಿರಿ ಎಂದು ಹೇಳುತ್ತಾನೆ. ಅವರು “ಸಹಾಯಕಳಿಗೆ” “ಸಹಾಯ ಮಾಡಬೇಕು” ಎಂಬುದು ಪೌಲನ ಬಯಕೆಯಾಗಿತ್ತು. “ಸಹಾಯ” ಎಂಬುದಕ್ಕಾಗಿರುವ *παρίστημι* (*paristēmi*) ಎಂಬ ಪದವು *παρά* (*para*, “ಬದಿಯಲ್ಲಿ”) ಮತ್ತು *ἵστημι* (*histēmi*, “ನಿಲ್ಲುವುದು”) ಎಂಬ ಪದಗಳ ಸಂಯೋಜನೆಯಾಗಿರುತ್ತದೆ. ಅದು ಅಕ್ಷರಶಃ “ಬದಿಯಲ್ಲಿ ನಿಲ್ಲು” ಎಂಬರ್ಥವಾಗಿರುತ್ತದೆ. ಇಂದು ನಾವು ಅದೇ ರೀತಿಯ ಪದಗುಚ್ಛವನ್ನು ಬಳಸುತ್ತೇವೆ: ಒಬ್ಬನ “ಬದಿಯಲ್ಲಿ ನಿಲ್ಲು” ಎಂದರೆ ನೀವು ಆ ವ್ಯಕ್ತಿಯನ್ನು ಕೈಬಿಡುವದಿಲ್ಲ, ಆದರೆ ಅಗತ್ಯ ಬೀಳುವ ತಕನವೂ ಆತನಿಗೆ ಬೆಂಬಲವಾಗಿ ನಿಲ್ಲುವುದು ಎಂದರ್ಥವಾಗುತ್ತದೆ. ಫೊಯಿಬೆಯು ಏಕೆ ರೋಮಾಪುರಕ್ಕೆ ಪ್ರಯಾಣ ಹೊರಟಿದ್ದಳೆಂಬುದು ನಮಗೆ ತಿಳಿಯದು. ಬಹುಶಃ ಆಕೆಯು ತನ್ನ ಮಿತ್ರರನ್ನು ಭೇಟಿಯಾಗುವದಕ್ಕಾಗಿ ಹೋಗುತ್ತಿದ್ದಿರಬಹುದು. ಬಹುಶಃ ಅದೊಂದು ವ್ಯವಹಾರವೊಂದಕ್ಕಾಗಿ ಮಾಡಿದ ಪಯಣವಾಗಿತ್ತು.⁶ ಆಕೆಯು ಯಾವುದಾದರೂ ಕಾನೂನಿನ ವಿಷಯವನ್ನು ಇತ್ಯರ್ಥ ಮಾಡಿಕೊಳ್ಳುವದಕ್ಕಾಗಿ ರೋಮನ್ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದ್ದಿರಬಹುದು.⁷ ಏನೇ ಕಾರಣವಿದ್ದರೂ ಸರಿಯೇ, ಆಕೆಗೆ ಸಹಾಯದ ಅಗತ್ಯವು ಬೀಳಬಹುದಾಗಿತ್ತು. ರೋಮಾಪುರವು ಒಂದು ಬೃಹತ್ ಪಟ್ಟಣವಾಗಿದ್ದು ಒಬ್ಬ ಹೊರಗಿನಿಂದ ಬಂದ ವ್ಯಕ್ತಿಗೆ ಅತಿ ಹೊರೆಯಾಗಬಹುದಿತ್ತು. ಫೊಯಿಬೆಗೆ ಪಟ್ಟಣದಲ್ಲಿ ದಾರಿಯನ್ನು ಕಂಡುಕೊಳ್ಳುವದಕ್ಕೆ ಸಹಾಯದ ಅಗತ್ಯವಿತ್ತು. ಆಕೆಗೆ ನೆಲೆಸಲು ಸ್ಥಳವೊಂದರ ಅಗತ್ಯವಿರುತ್ತಿತ್ತು. ಪೌಲನು ಕೆಂಕ್ರೆಯ ತನ್ನ ಮಿತ್ರಳಿಗೆ ಆಕೆಗೆ ಅಗತ್ಯ ಬೀಳುವ ಎಲ್ಲಾದರಲ್ಲಿಯೂ ಸಹಾಯ ಮಾಡುವಂತೆ ರೋಮಾಪುರದಲ್ಲಿನ ತನ್ನ ಮಿತ್ರರನ್ನು ಪ್ರೋತ್ಸಾಹಿಸುತ್ತಾನೆ.

ಪೌಲನು ಯಾರಾರಿಗೆ ವಂದನೆಗಳನ್ನು ಸಲ್ಲಿಸುತ್ತಾನೆಂಬ ಪಟ್ಟಿಯನ್ನು ನೋಡುವ ಮುನ್ನ, ನಾವು ಒಂದು ವಿವಾದಿತ ಅಂಶವನ್ನು ಪರಿಗಣಿಸಬೇಕಾಗಿರುತ್ತದೆ: ಫೊಯಿಬೆಯು ಕೆಂಕ್ರೆಯಲ್ಲಿನ “ಸಭೆಯ” ಅಧಿಕೃತ ಅಥವಾ ಅನಧಿಕೃತ “ಸೇವಕಳಾಗಿದ್ದಳೋ” ಎಂಬುದು. “ಸೇವಕಳಾಗಿದ್ದಾಳೆ” ಎಂಬುದು *διάκονος* (*diakonos*)⁸ ಎಂಬ ಪದದಿಂದ ಅನುವಾದಿಸಲ್ಪಟ್ಟಿರುತ್ತದೆ, ಆ ಪದದಿಂದಲೇ “ಸಭಾ ಹಿರಿಯ” ಎಂಬುದು ಬಂದಿರುತ್ತದೆ. ಆದುದರಿಂದ ಕೆಲವರು ಆದಿ ಸಭೆಯಲ್ಲಿ “ಸಭಾ ಹಿರಿಯಳು ಎಂಬ ಹುದ್ದೆ” ಇತ್ತು ಮತ್ತು ಕೆಂಕ್ರೆಯ ಸಭೆಯಲ್ಲಿ ಫೊಯಿಬೆ ಆ ಸ್ಥಾನದಲ್ಲಿದ್ದಳು ಎಂಬ ತೀರ್ಮಾನಕ್ಕೆ ಬರುತ್ತಾರೆ (ನೋಡಿರಿ RSV; NRSV; NAB; JB; NEB).

ನಾವು ರೋಮಾ 13ನೇ ಅಧ್ಯಾಯವನ್ನು ಅಧ್ಯಯನ ಮಾಡಿದ ವೇಳೆ, *diakonos* ಎಂಬ ಪದವನ್ನು ವಿಶೇಷವಾದ ಅರ್ಥದಲ್ಲಿ ಒಬ್ಬ ಸಭಾ ಹಿರಿಯನನ್ನು ಸೂಚಿಸುವದಕ್ಕೆ ಅಥವಾ ಸಾಮಾನ್ಯ ಅರ್ಥದಲ್ಲಿ ಯಾವದೇ ಒಬ್ಬ ಸೇವಕನನ್ನು ಸೂಚಿಸುವದಕ್ಕೆ ಬಳಸಲ್ಪಡಬಹುದೆಂಬದನ್ನು ಗಮನಿಸಿದೆವು. ರೋಮಾ 13:4ರಲ್ಲಿ ಎರಡು ಸಾರಿ, ನಾಗರಿಕ ಸರ್ಕಾರವು “ದೇವರ ಸೇವಕ [*diakonos*]” ಎಂದು ಕರೆಯಲ್ಪಟ್ಟಿದ್ದಾನೆ. ಯೇಸು ಒಬ್ಬ

“ಸೇವಕ” ಎಂದು ಕರೆಯಲ್ಪಟ್ಟಿದ್ದಾನೆ (*diakonos*; 15:8; ಮಾರ್ಕ 10:45), ಮತ್ತು ಆತನು ತನ್ನ ಪ್ರತಿಯೊಬ್ಬ ಶಿಷ್ಯನನ್ನು “ಸೇವಕ” ಆಗಿರಬೇಕೆಂದು ಪ್ರೋತ್ಸಾಹಿಸಿದನು (*diakonos*; ಮತ್ತಾಯ 20:26).

ಯಾವದೇ ಒಂದು ವಾಕ್ಯಭಾಗದಲ್ಲಿ, *diakonos* ಎಂಬುದು ಒಂದು ವಿಶೇಷ ಅರ್ಥದಲ್ಲಿ ಬಳಸಲ್ಪಟ್ಟಿದೆಯೋ ಅಥವಾ ಸಾಮಾನ್ಯ ಅರ್ಥದಲ್ಲಿ ಬಳಸಲ್ಪಟ್ಟಿದೆಯೋ ಎಂದು ಒಬ್ಬನು ಹೇಗೆ ತಿಳಿದುಕೊಳ್ಳಲು ಸಾಧ್ಯ? ಸನ್ನಿವೇಶವನ್ನು ಅವಲೋಕಿಸುವ ಮೂಲಕವೇ. ರೋಮಾ 16:1, 2ರ ಸನ್ನಿವೇಶದಲ್ಲಿ ಒಂದು ವಿಶೇಷ ಬಳಕೆಯ ಉದ್ದೇಶವಿರುವದೆಂದು ನಂಬುವಂತೆ ನಮ್ಮನ್ನು ನಡಿಸುವಂಥ ಯಾವ ಸಂಗತಿಯಾದರೂ ಇರುತ್ತದೋ? ನನಗಂತೂ ಅಂತಹದ್ದು ಯಾವದೂ ಕಾಣಿಸುವದಿಲ್ಲ.⁹ ಸಭೆಯಲ್ಲಿ ಒಬ್ಬ “ಸಭಾ ಹಿರಿಯಳ ಹುದ್ದೆ” ಇರುವ ಕುರಿತ ಪುರಾವೆಯು ದಟ್ಟವಾಗಿಲ್ಲದ್ದಾಗಿದೆ: ಈ ವಾಕ್ಯಭಾಗ ಮತ್ತು 1 ತಿಮೊಥೆ 3:11ರಲ್ಲಿನ “ಸಭಾಸೇವಕಿಯರಾದ ಸ್ತ್ರೀಯರು/ಹೆಂಡತಿಯರು.”¹⁰ ಸಭೆಯಲ್ಲಿ “ಸಭಾಹಿರಿಯಳ ಹುದ್ದೆ” ಎಂಬ ಪರಿಚಿತವಿರುವ ಒಂದು ಅಧಿಕೃತ ಸ್ಥಾನ ಇತ್ತು ಎಂಬುದಕ್ಕೆ ಹೊಸ ಒಡಂಬಡಿಕೆಯಲ್ಲಿ ಸಾಕಷ್ಟು ಪುರಾವೆಗಳಿರುವದಿಲ್ಲ.

ಅದನ್ನು ಹೇಳಿಯಾದ ಮೇಲೆ, ನಾನು ಅವಸರದಿಂದ ಸಾಗಿ ಹೇಳುವದೇನೆಂದರೆ ಪ್ರತಿಯೊಂದು ಸಭೆಯು ಅಸಂಖ್ಯಾತ “ಸಭಾಹಿರಿಯಳರಿಂದ” ಆಶೀರ್ವದಿಸಲ್ಪಟ್ಟಿರುತ್ತದೆ ಎಂಬದೆ. ನಾನು ಈ ಪದವನ್ನು ಒಂದು ಸಭೆಯು ನಡೆಯುವಂತೆ ಶಕ್ತಗೊಳಿಸುವ ಲೆಕ್ಕವಿಲ್ಲದಷ್ಟು, ಅನೇಕ ಸಾರಿ ಕೃತಜ್ಞತೆ ಇಲ್ಲದ ಕೆಲಸಗಳನ್ನು ಮಾಡುವಂತಹ ಭಕ್ತಿವಂತ ಸ್ತ್ರೀಯರ ಮಹಾ ಸೇನೆಯನ್ನು ಸೂಚಿಸುವದಕ್ಕೆ ಒಟ್ಟಾರೆಯಾದ ಅರ್ಥದಲ್ಲಿ ಬಳಸುತ್ತಿದ್ದೇನೆ. ಕರ್ತನಿಗೂ ಇತರರಿಗೂ ಸೇವೆ ಮಾಡುವಂತಹ ಈ ಸ್ತ್ರೀಯರು ಇಲ್ಲದಿದ್ದರೆ ಸಭೆಯು ಎಲ್ಲಿರುತ್ತಿತ್ತು?

ಬಹುಶಃ ಇದನ್ನು ಸಹ ಒತ್ತಿ ಹೇಳಬೇಕಾಗುತ್ತದೇನೆಂದರೆ, *diakonos* ಎಂಬ ಪದವು ಒಂದು ವಿಶೇಷ ಅರ್ಥದಲ್ಲಿ ಬಳಸಲ್ಪಟ್ಟಿದ್ದಾಗ್ಯೂ, ಅದು ಒಂದು ಅಧಿಕಾರಯುತ ಸ್ಥಾನವನ್ನು ಸೂಚಿಸುವದಿಲ್ಲ, ಆದರೆ ಒಂದು ಸೇವೆಯ ಸ್ಥಾನವನ್ನು ಸೂಚಿಸುತ್ತದೆ. ಸಭಾ ಚರಿತ್ರೆಗೆ ಸಂಬಂಧಪಟ್ಟಂತೆ, ಸಭಾಹಿರಿಯಳ ಸ್ಥಾನವು ಮೂರನೆಯ ಶತಮಾನದ ತನಕವೂ ಪ್ರಸ್ತಾಪಿಸಲ್ಪಟ್ಟಿರುವದಿಲ್ಲ (ನಂಬಿಕೆಭ್ರಷ್ಟತೆಯು ಆಗಲೇ ಆರಂಭಗೊಂಡಿದ್ದ ನಂತರದಲ್ಲಿ). Jack P. Lewisನು “ಸಭಾಹಿರಿಯಳು ಸ್ತ್ರೀಯರ ದೀಕ್ಷಾಸ್ನಾನದ ವೇಳೆಯಲ್ಲಿ ಸಹಾಯ ಮಾಡುವದು, ವಿಶ್ವಾಸಿಸುವ ಸ್ತ್ರೀಯರಿರುತ್ತಿದ್ದ ವಿಗ್ರಹಾರಾಧಕರ ಮನೆಗಳಿಗೆ ಭೇಟಿ ಕೊಡುವದು, ರೋಗದಲ್ಲಿರುವವರನ್ನು ಸಂದರ್ಶಿಸುವದು, ಅವರಿಗೆ ಸೇವೆ ಮಾಡುವದು, ಮತ್ತು ಸ್ನಾನ ಮಾಡಿಸುವದು” ಮುಂತಾದ ಸೇವೆಗಳನ್ನು ಮಾಡುತ್ತಿದ್ದನ್ನು ಉಲ್ಲೇಖಿಸುವ ಮೂರನೆಯ ಶತಮಾನದ ದಸ್ತಾವೇಜನ್ನು ಮುಂದಿಡುತ್ತಾನೆ.¹¹ Lewisನು ಮುಚ್ಚುಮರೆಯಿಲ್ಲದೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ, “ಸಭಾಹಿರಿಯಳು ಇರಬೇಕೆಂಬ ಆಧುನಿಕ ಪ್ರವೃತ್ತಿಯು ಈ ಎಲ್ಲಾ ವಹಿಸಲ್ಪಟ್ಟ ಕೆಲಸಗಳನ್ನು ಮಾಡುವದರಲ್ಲಿ ಸಂತ್ಯುಪ್ತಿಯನ್ನು ಹೊಂದುವದಕ್ಕೆ ಸಾಧ್ಯವೇ ಇಲ್ಲ.”¹² ಅಷ್ಟಕ್ಕೂ ಒಂದು ಸಭೆಯ ನಾಯಕನು ಕೆಲವು ಸ್ತ್ರೀಯರನ್ನು “ಸಭಾಹಿರಿಯಳ” ಹುದ್ದೆಗೆ ನೇಮಿಸಿದಾಗ್ಯೂ, 1 ತಿಮೊಥೆ 2:12ರ ನಿರ್ಬಂಧವು ಆಗಲೂ ಅನ್ವಯವಾಗುತ್ತದೆ. ಅವರಿಗೆ ಪುರುಷರ ಮೇಲೆ ಯಾವ ಅಧಿಕಾರವೂ

ಇರಲಾರದು.

ಫೊಯಿಬೆಯು ಪೌಲನಿಗೆ ಎಷ್ಟೊಂದು ಪ್ರಾಮುಖ್ಯತೆ ಇದ್ದಿತು ಎಂಬುದನ್ನು ಶ್ಲಾಘಿಸುವುದರಿಂದ ನಮ್ಮ ದೃಷ್ಟಿಯನ್ನು ಬೇರೆಡೆ ಸೆಳೆಯುವಂತೆ ಈ ವಿವಾದಕ್ಕೆ ಅವಕಾಶ ಕೊಡಕೂಡದು. NEB ಯಲ್ಲಿ "ಆಕೆಯು ಸ್ವತಃ ನನಗೂ ಸೇರಿದಂತೆ ಅನೇಕರಿಗೆ ಉತ್ತಮ ಮಿತ್ರಳಾಗಿದ್ದಾಳೆ" ಎಂದಿರುತ್ತದೆ. ಬಹುಶಃ ಪೌಲನು ರೋಮಾಪುರದಲ್ಲಿನ ಕ್ರೈಸ್ತರಿಗೆ ಬರೆದ ತನ್ನ ಪತ್ರಿಕೆಯನ್ನು ವಶಕ್ಕೆ ಒಪ್ಪಿಸಿದ್ದ ಮಿತ್ರಳು ಆಕೆಯಾಗಿದ್ದಳು.

ಪೌಲನು ರೋಮಾಪುರದ ಕ್ರೈಸ್ತರಿಗೆ ಮಾಡುವ ವಂದನೆಗಳು (16:3-16)

³ಕ್ರಿಸ್ತನು ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಯರಿಗೂ ಅಕ್ಕಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ⁴ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ. ⁵ಅವರ ಮನೆಯಲ್ಲಿ ಕೂಡುವ ಸಭೆಗೆ ಸಹ ನನ್ನ ವಂದನೆಯನ್ನು ಹೇಳಿರಿ. ಅಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಫೆಸಸಿನಿಗೆ ವಂದನೆ. ⁶ನಿಮಗೋಸ್ಕರ ಬಹು ಶ್ರಮಪಟ್ಟ ಮರಿಯಳಿಗೆ ವಂದನೆ. ⁷ನನ್ನ ಸ್ವಜನರೂ ಜೊತೆ ಸೇರುವರೂ ಆಗಿರುವ ಅಂದ್ರೋನಿಕನಿಗೂ ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರೆ, ಮತ್ತು ನನಗಿಂತ ಮುಂಚೆ ಕ್ರಿಸ್ತನನ್ನು ನಂಬುವವರಾದರು. ⁸ಕರ್ತನಲ್ಲಿ ನನ್ನ ಪ್ರಿಯನಾದ ಅಂಥಿಯಾತನಿಗೆ ವಂದನೆ. ⁹ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು. ¹⁰ಕ್ರಿಸ್ತನ ಸೇವೆಯಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು. ¹¹ನನ್ನ ಸ್ವಜನದವನಾದ ಹೆರೋಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು. ¹²ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ. ¹³ಕರ್ತನ ಭಕ್ತರಲ್ಲಿ ಪ್ರಸಿದ್ಧನಾದ ರೂಫಿನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು. ¹⁴ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಅವರೊಂದಿಗಿರುವ ಸಹೋದರರಿಗೂ ವಂದನೆಗಳು. ¹⁵ಫಿಲೊಲೊಗನಿಗೂ ಯುಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು. ¹⁶ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳೆಲ್ಲಾ ನಿಮ್ಮನ್ನು ವಂದಿಸುತ್ತವೆ.

ಪೌಲನು ಫೊಯಿಬೆಯನ್ನು ಶಿಫಾರಸು ಮಾಡಿದ ಬಳಿಕ ಬಹಳಷ್ಟು ಸಂಖ್ಯೆಯ ಜನರಿಗೆ ವಂದನೆಗಳನ್ನು ಅರ್ಪಿಸುತ್ತಾನೆ. ಪೌಲನ ಪತ್ರಿಕೆಗಳಲ್ಲಿ ಈ ವಿಧವಾದ ಪಟ್ಟಿಯು ಅಸಹಜವಾದದ್ದು. ತಾನು ಈ ಮುಂಚೆ ಭೇಟಿಯನ್ನೇ ಕೊಡದ ಸ್ಥಳದಲ್ಲಿ ಪೌಲನಿಗೆ ಅಷ್ಟೊಂದು ಜನರ ಪರಿಚಯವಿರುವುದಕ್ಕೆ ಸಾಧ್ಯತೆಯೇ ಇರುವುದಿಲ್ಲ ಎಂಬ ತೀರ್ಮಾನಕ್ಕೆ

ಕೆಲವರು ಬರುವವರಾಗಿದ್ದಾರೆ. ಈ ಕಾರಣಕ್ಕಾಗಿ, ಅವರು 16ನೇ ಅಧ್ಯಾಯವು ಮೂಲತಃ ಈ ಮುಂಚೆ ಪೌಲನು ಎಫೆಸದಂತಹ ಯಾವುದಾದರೂ ಸ್ಥಳದಲ್ಲಿ ಸೇವೆಯನ್ನು ಮಾಡಿದ್ದ ಸಭೆಗೋಸ್ಕರವೆಂದು ಬರೆಯಲ್ಪಟ್ಟಿರಬೇಕೆಂದು ಹೇಳುತ್ತಾರೆ. ಈ ತರ್ಕದಲ್ಲಿ ಹಲವಾರು ದೋಷಗಳಿರುತ್ತವೆ. ಮೊದಲನೆಯದಾಗಿ, “ವಂದನೆಗಳನ್ನು ಹೇಳುವ ಭಾಗವು ರೋಮಾಪುರದವರಿಗೆ ಪತ್ರಿಕೆಯಿಂದ ಎಂದಾದರೂ ಬೇರ್ಪಡಿಸಲ್ಪಟ್ಟಿತ್ತೆಂಬುದಕ್ಕೆ ಯಾವದೇ ಹಸ್ತಪ್ರತಿಗಳ ಪುರಾವೆ ಇರುವದಿಲ್ಲ.”¹³ ಎರಡನೆಯದಾಗಿ, ಪೌಲನು ಅನೇಕ ಸ್ಥಳಗಳಿಗೆ ಹೋಗಿ ಬಂದವನಾಗಿದ್ದರಿಂದ ಮತ್ತು ರೋಮಾಪುರವನ್ನು ನೋಡಬೇಕೆಂಬ ಬಯಕೆಯು ಬಹಳಷ್ಟು ಜನರಿಗೆ ಇರುತ್ತಿದ್ದರಿಂದ, ಆತನಿಗೆ ಆ ಪಟ್ಟಣವನ್ನು ಹೋಗಿ ಸೇರಿದ ಅನೇಕರ ಪರಿಚಯವಿತ್ತೆಂದು ಭಾವಿಸಿಕೊಳ್ಳುವುದು ಅಸಮಂಜಸವೇನಲ್ಲ.

ಮೂರನೆಯದಾಗಿ, ಪೌಲನು ತಾನು ಭೇಟಿ ಕೊಟ್ಟಿದ್ದ ಸ್ಥಳದಲ್ಲಿರುವ ವ್ಯಕ್ತಿಗಳಿಗಿಂತಲೂ ತಾನು ಭೇಟಿ ಕೊಡದಿರುವ ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಹೆಸರಿಸಿ ವಂದಿಸುವ ಸಾಧ್ಯತೆಯು ಅಧಿಕವಾಗಿದ್ದಿರಬಹುದು.¹⁴ ಒಂದು ವೇಳೆ ನಾನು ಈ ಮುಂಚೆ ಸೇವೆಯನ್ನು ಮಾಡದ ಮತ್ತು ಕೆಲವು ಪರಿಚಿತ ಜನರಿರುವ ಸಭೆಯೊಂದಕ್ಕೆ ಬರೆಯುವುದಾದಲ್ಲಿ, ಅವರಿಗೊಂದು ನಮಸ್ಕಾರ ಹೇಳುವ ಮಾತನ್ನು ಸೇರ್ಪಡೆಗೊಳಿಸಬಹುದು. ಒಂದು ವೇಳೆ ನಾನು ಸೇವೆ ಸಲ್ಲಿಸಿದ್ದ ಸಭೆಯೊಂದಕ್ಕೆ ಪತ್ರವನ್ನು ಬರೆಯುವುದಾದಲ್ಲಿ, ನಾನು ಹೆಸರಿಸಲು ವಿಫಲರಾದವರ ಮನಸ್ಸನ್ನು ನೋಯಿಸುವೆನೇನೋ ಎಂಬ ಭಯಕ್ಕೆ ಆ ಕೆಲವರ ಹೆಸರುಗಳನ್ನು ಮಾತ್ರವೇ ಹೇಳಿ ವಂದನೆ ತಿಳಿಸುವ ಧೈರ್ಯವನ್ನು ಮಾಡಲಾರನು.

ಈ ರೀತಿಯ ಹೆಸರುಗಳ ಪಟ್ಟಿಯನ್ನು ಕೈಬಿಟ್ಟು ಮುಂದಕ್ಕೆ (ವಂಶಾವಳಿಗಳನ್ನು ಕೈಬಿಟ್ಟು ಮುಂದೆ ಹೋಗಬೇಕೆಂದು ಅನ್ನಿಸುವ ಪ್ರಕಾರವೇ ಸಹ) ಹೋಗಬೇಕೆಂಬ ಅನ್ನಿಸುತ್ತದೆ, ಆದರೆ ಬೈಬಲನಲ್ಲಿರುವ ಪಟ್ಟಿಯನ್ನು ಅಗೆಯುತ್ತಾ ಹೋದಂತೆ ಅನೇಕ ಸಾರಿ ಅನಿರೀಕ್ಷಿತವಾದ ಸಂಪತ್ತುಗಳು ಸಿಕ್ಕುತ್ತವೆ. Emil Brunnerನು ರೋಮಾ 16ನ್ನು ಹೀಗೆ ಕರೆದನು “ಹೊಸ ಒಡಂಬಡಿಕೆಯಲ್ಲಿಯೇ ಅತ್ಯಂಥ ಬೋಧವ್ರದವಾದ ಅಧ್ಯಾಯಗಳ ಲ್ಲೊಂದಾಗಿದೆ, ಯಾಕೆಂದರೆ ಅದು ಸಭೆಯಲ್ಲಿ ಪ್ರೀತಿಯ ವೈಯಕ್ತಿಕವಾದ ನಂಟಸ್ತಿಕೆಗಳಿಗೆ ಪ್ರೋತ್ಸಾಹ ಮಾಡುತ್ತದೆ.”¹⁵

ವಚನಗಳು 3-5a. ಫೊಯಿಬೆಯ ವಶಕ್ಕೆ ಪೌಲನ ಪತ್ರಿಕೆಯು ಕೊಡಲ್ಪಟ್ಟಿತ್ತು ಮತ್ತು ಅದನ್ನು ತಲುಪಿಸುವದಕ್ಕೆ ಬೇಕಾದ ಸೂಚನೆಗಳನ್ನು ಕೊಡಲಾಗಿತ್ತು ಎಂದು ಭಾವಿಸಿಕೊಳ್ಳುವುದಾದರೆ, ಅದನ್ನು ಯಾರಿಗೆ ತಲುಪಿಸಬೇಕಾಗಿತ್ತು? ರೋಮಾಪುರದಲ್ಲಿನ ಸಭೆಗೆ ಯಾವದೇ ಅಂಚೆಯ ವಿಳಾಸವಿರಲಿಲ್ಲ ಅಥವಾ ಅಂಚೆ ಪೆಟ್ಟಿಗೆ ಸಹ ಇರಲಿಲ್ಲ. ಪತ್ರಿಕೆಯನ್ನು ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಬಳಿಗೆ ಕೊಂಡೊಯ್ಯಲ್ಪಟ್ಟಿರಬಹುದು—ಆದರೆ ಅದು ಯಾರು? ಅದು ಪೌಲನು ವಂದನೆಗಳನ್ನು ತಿಳಿಸುವ ಆರಂಭದಲ್ಲಿರುವ ದಂಪತಿಗಳಾಗಿರುವ ಸಾಧ್ಯತೆಯು ಬಲವಾಗಿರುತ್ತದೆ. ಹಾಗಾದರೆ ಈ ದಂಪತಿಗೆ—ಪೌಲನ ಆಪ್ತ ಮಿತ್ರರು— ಆ ಪತ್ರಿಕೆಯನ್ನು ರೋಮಾಪುರದಲ್ಲಿರುವ ಇತರ ಕ್ರೈಸ್ತರ ಸಂಗಡ ಹಂಚಿ ಕೊಳ್ಳುವ ಅನಂದಕರವಾದ ಜವಾಬ್ದಾರಿಯಿರುವದಾಗಿತ್ತು.

ಈ ದಂಪತಿ ಯಾರಾಗಿದ್ದರು? ಪಟ್ಟಿಯು ಹೀಗೆ ಆರಂಭಗೊಳ್ಳುತ್ತದೆ, ಪ್ರಿನ್ಯಳಿಗೂ ಅಕ್ವಿಲನಿಗೂ. ಲೂಕನು ಅವರನ್ನು “ಪ್ರಿನ್ಯಿಲ್ಲಳು ಅಕ್ವಿಲನು” ಎಂದು ಕರೆಯುತ್ತಾನೆ

(ಅಪೊಸ್ತಲರ ಕೃತ್ಯಗಳು 18:26), ಆದರೆ ಪೌಲನು ಹೆಚ್ಚು ಔಪಚಾರಿಕವಾಗಿ “ಪ್ರಿನ್ಸಿಪಲ್ಸ್ ಮತ್ತು ಅಕ್ವಿಲನು” ಎಂದು ಕರೆಯಲು ಇಷ್ಟಪಟ್ಟನು. (“ಪ್ರಿನ್ಸಿಪಲ್ಸ್” ಎಂಬುದು “ಪ್ರಿನ್ಸಿಪಲ್ಸ್” ಎಂಬುದರ ಅಲ್ಪಾರ್ಥಕವಾಗಿರುತ್ತದೆ.) ಪುರುಷ ಪ್ರಧಾನವಾಗಿರುವ ಸಮಾಜದಲ್ಲಿ, ಪೌಲನು ಏಕೆ ಮೊದಲು ಪ್ರಿನ್ಸಿಪಲ್ಸ್ ಹೆಸರನ್ನು ಪಟ್ಟಿ ಮಾಡಿದನೆಂದು ಕೆಲವರು ಚಕಿತಗೊಳ್ಳುತ್ತಾರೆ.¹⁶ ಪ್ರಿನ್ಸಿಪಲ್ಸ್ ಶ್ರೀಮಂತ ವರ್ಗದಲ್ಲಿ ಹುಟ್ಟಿದವಳಾಗಿದ್ದರೆ ಅಕ್ವಿಲನು ಒಂದು ಬಡ ಹಿನ್ನೆಲೆಯಿಂದ ಬಂದವನಾಗಿದ್ದನು, ಅಥವಾ ಪ್ರಿನ್ಸಿಪಲ್ಸ್ ಹೆಚ್ಚು ಸ್ನೇಹಪರವಾದ ವ್ಯಕ್ತಿತ್ವವುಳ್ಳವಳಾಗಿದ್ದಳೆಂದು ಊಹಾಕಲ್ಪನೆಗಳನ್ನು ಮಾಡಲಾಗಿರುತ್ತದೆ. ಅದು ಏಕೆ ಎಂಬುದನ್ನು ನಾವು ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ, ಆದರೆ ಪೌಲನು ಸ್ತ್ರೀಯರ ಕಡೆಗೆ ಹೊಂದಿದ್ದ ಮರ್ಯಾದೆಗೆ ಆ ಪಟ್ಟಿಯು ಇನ್ನಷ್ಟು ಪುರಾವೆಯನ್ನು ಒದಗಿಸುತ್ತದೆ.

ಪೌಲನು ಈ ಕ್ರೈಸ್ತ ದಂಪತಿಯನ್ನು ಕ್ರೈಸ್ತ ಯೇಸುವಿನಲ್ಲಿ ನನ್ನ ಜೊತೆಕೆಲಸದವರಾದ ಎಂದು ಹೇಳುತ್ತಾನೆ. ಅಕ್ವಿಲ ಮತ್ತು ಪ್ರಿನ್ಸಿಪಲ್ಸ್ ಹಾಗೂ ಇತರರನ್ನು ಕ್ಲೌಡಿಯ ಚಕ್ರವರ್ತಿಯ ರೋಮಾಪುರದಿಂದ ಹೊರಕ್ಕೆ ಹಾಕಿದ ಬಳಿಕ ಪೌಲನು ಈ ದಂಪತಿಯನ್ನು ಕೊರಿಂಥದಲ್ಲಿ ಭೇಟಿಯಾಗಿದ್ದನು (ಅಪೊಸ್ತಲರ ಕೃತ್ಯಗಳು 18:1-3). ಪೌಲನು ಅವರನ್ನು ಭೇಟಿಯಾದ ವೇಳೆಯಲ್ಲಿ ಅವರು ಕ್ರೈಸ್ತರಾಗಿದ್ದರೋ ಅಥವಾ ಪೌಲನು ಅವರನ್ನು ಪರಿವರ್ತನೆಗೊಳಿಸಿದನೋ ನಮಗೆ ತಿಳಿಯದು. ಪೌಲನು ಕೊರಿಂಥವನ್ನು ಬಿಟ್ಟು ಹೋಗುವಾಗ, ಪ್ರಿನ್ಸಿಪಲ್ಸ್ ಮತ್ತು ಅಕ್ವಿಲರು ಆತನೊಂದಿಗೆ ಎಫೆಸ ಪಟ್ಟಣಕ್ಕೆ ಪ್ರಯಾಣಿಸಿದರು. ಆತನು ತನ್ನ ಪ್ರಯಾಣವನ್ನು ಮುಂದುವರಿಸಿದಾಗ ಅವರು ಅದೇ ಪಟ್ಟಣದಲ್ಲಿಯೇ ಉಳಿದುಕೊಂಡರು (ಅಪೊಸ್ತಲರ ಕೃತ್ಯಗಳು 18:18-21, 24-28). ಒಂದು ಹಂತದಲ್ಲಿ, ಬಹುಶಃ ಕ್ರಿ.ಶ. 54ರಲ್ಲಿ ಕ್ಲೌಡಿಯ ಚಕ್ರವರ್ತಿಯ ಮರಣದ ಬಳಿಕ ಆತನು ವಿಧಿಸಿದ ಕಟ್ಟಳೆಯು ಅಂತ್ಯಗೊಂಡ ಬಳಿಕ, ಈ ದಂಪತಿ ರೋಮಾಪುರಕ್ಕೆ ಹಿಂದಿರುಗಿದ್ದರು.

ಪ್ರಿನ್ಸಿಪಲ್ಸ್ ಮತ್ತು ಅಕ್ವಿಲರು ಅವರ ತ್ಯಾಗಮಯ ಕೃತ್ಯಗಳಿಗೋಸ್ಕರ ಪೌಲನಿಂದ ಪ್ರಶಂಸಿಸಲ್ಪಡುತ್ತಾರೆ: ಅವರು ಆತನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ಯಾವ ಸಂದರ್ಭದಲ್ಲಿ ಪ್ರಿನ್ಸಿಪಲ್ಸ್ ಮತ್ತು ಅಕ್ವಿಲರು ತಮ್ಮ ಪ್ರಾಣಗಳನ್ನು ಪೌಲನಿಗೋಸ್ಕರ ಅಪಾಯಕ್ಕೆ ಗುರಿ ಮಾಡಿಕೊಂಡರು? ಅದು ಎಫೆಸದಲ್ಲಿ ಸಂಭವಿಸಿತೋ? ಪೌಲನು ಆ ಪಟ್ಟಣದಲ್ಲಿ ಅನೇಕ ಅಪಾಯಗಳನ್ನು ಎದುರಿಸಿದನು (ನೋಡಿರಿ ಅಪೊಸ್ತಲರ ಕೃತ್ಯಗಳು 19:23, 30, 31; 1 ಕೊರಿಂಥ 15:32). ನಮಗೆ ವಿವರಗಳು ಗೊತ್ತಿರುವುದಿಲ್ಲ; ಇದು ಬೈಬಲಿನಲ್ಲಿ ಹೇಳಲ್ಪಡದಂತಹ ಅನೇಕ ರೋಚಕ ಕಥೆಗಳಲ್ಲೊಂದಾಗಿರುತ್ತದೆ. ಸ್ಪಷ್ಟವಾಗಿ ತೋರುವ ಪ್ರಕಾರ, ಹೇಗೂ, ಅವರ ಸಾಹಸಮಯ ಕೃತ್ಯವು ಮೊದಲ ಶತಮಾನದಲ್ಲಿ ಚಿರಪರಿಚಿತವಾಗಿತ್ತು. ಪೌಲನು ಮುಂದುವರಿಸುತ್ತಾನೆ, ನಾನು ಮಾತ್ರವೇ ಅಲ್ಲ, ಅನ್ಯಜನ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ. ಇಲ್ಲಿ ಇರುವ ಸೂಚ್ಯಾರ್ಥವೇನೆಂದರೆ, ಅಕ್ವಿಲ ಮತ್ತು ಪ್ರಿನ್ಸಿಪಲ್ಸ್ ಪೌಲನಿಗೋಸ್ಕರ ತಮ್ಮ ಪ್ರಾಣವನ್ನು ಪಣಕ್ಕೀಡಲಿಲ್ಲವಾಗಿದ್ದರೆ, ಪೌಲನು ಕೊಲ್ಲಲ್ಪಟ್ಟು ಅನ್ಯಜನರ ಮಧ್ಯದಲ್ಲಿನ ಆತನ ಸೇವೆಯು ಹಠಾತ್ತಾಗಿ ಮತ್ತು ಶಾಶ್ವತವಾಗಿ ಅಂತ್ಯಗೊಂಡಿರುತ್ತಿತ್ತು. ಇದನ್ನು ಮನದಟ್ಟು ಮಾಡಿಕೊಂಡವರಾಗಿ, ಅನ್ಯಜನರ ಸಭೆಗಳವರೆಲ್ಲರೂ ಈ ಧೈರ್ಯಶಾಲಿ ದಂಪತಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಪೌಲನು ಈ ಇಬ್ಬರು ಮಿತ್ರರಿಗೆ ವಂದನೆಗಳನ್ನು ತಿಳಿಸಿದ ಮೇಲೆ ಇದನ್ನು ಸೇರ್ಪಡೆಗೊಳಿಸುತ್ತಾನೆ, ಅವರ ಮನೆಯಲ್ಲಿ ಕೂಡುವ ಸಭೆಗೆ ಸಹ ನನ್ನ ವಂದನೆಯನ್ನು ಹೇಳಿರಿ. ಕೆಲವರು "ಅವರ ಮನೆಯಲ್ಲಿ ಕೂಡುವ ಸಭೆ" ಎಂಬ ಪದಗುಚ್ಛದ ಬಗ್ಗೆ ಚಕಿತಗೊಳ್ಳುತ್ತಾರೆ. "ಸಭೆ" (*ekklesia*) ಯು ಕ್ರಿಸ್ತನ ರಕ್ತದ ಮೂಲಕ ರಕ್ಷಿಸಲ್ಪಟ್ಟಿರುವ ಜನರ ಒಂದು ದೇಹ (ಸಮೂಹ) ಆಗಿರುತ್ತದೆ (ನೋಡಿರಿ ಎಫೆಸ 5:23, 25). ಸಭೆಯು ಯಾವ ಸ್ಥಳದಲ್ಲಿದ್ದರೂ ಆ ಪ್ರಾಂತ್ಯದಲ್ಲಿ ರಕ್ತದಿಂದ ಕೊಂಡುಕೊಳ್ಳಲ್ಪಟ್ಟ ಕ್ರೈಸ್ತರಿಂದ ಕೂಡಿದ್ದಾಗಿರುತ್ತದೆ. ಇವರಿಗೆ ಸಭೆಯಾಗಿ ಕೂಡಿ ಬರಬೇಕೆಂದು ಉಪದೇಶಿಸಲಾಗಿರುತ್ತದೆ (ಇಬ್ರಿಯ 10:25), ಆದರೆ ಅವರು ಎಲ್ಲಿ ಕೂಡಿ ಬರುತ್ತಾರೆಂಬುದು ಅಷ್ಟೇನೂ ಪ್ರಾಮುಖ್ಯವಾದದ್ದಲ್ಲ. ಮೊದಲ ಶತಮಾನದ ಸಭೆಗಳವರು ವಿವಿಧ ರೀತಿಯ ಸ್ಥಳಗಳಲ್ಲಿ ಕೂಡಿ ಬರುತ್ತಿದ್ದರು: ಸಾರ್ವಜನಿಕ ಸ್ಥಳಗಳಲ್ಲಿ (ಉದಾಹರಣೆಗೆ "ಸೊಲೊಮೋನನ ಮಂಟಪ"¹⁷; ಅಪೊಸ್ತಲರ ಕೃತ್ಯಗಳು 5:12), ಬಹುಮಹಡಿ ಕಟ್ಟಡಗಳಲ್ಲಿ¹⁸ (ಅಪೊಸ್ತಲರ ಕೃತ್ಯಗಳು 20:9), ಮತ್ತು ಖಾಸಗಿ ಮನೆಗಳಲ್ಲಿ (ಕೊಲೊಸ್ಸೆ 4:15; ಫಿಲಿಮೋನ 2). ಒಂದು ಗುಂಪು ಚಿಕ್ಕದಾಗಿದ್ದರೆ, ಒಟ್ಟಾಗಿ ಕೂಡಿ ಬರುವದಕ್ಕೆ ಒಂದು ಮನೆಯು ಅನುಕೂಲಕರವಾಗಿರುತ್ತದೆ.

ತಮ್ಮ ಮನೆಯನ್ನು ಒಂದು ಆರಾಧನೆಯ ಸ್ಥಳವಾಗಿ ತೆರೆದು ಕೊಡುವುದು ಅಕ್ಷಿಲ ಮತ್ತು ಪ್ರಿನ್ಸಿಪಲ್ಸ್‌ರಿಗೆ ರೂಢಿಯಾಗಿ ಹೋಗಿತ್ತು. ಎಫೆಸದಲ್ಲಿನ ಅವರ ಮನೆಯಲ್ಲಿ ಒಂದು ಸಭೆಯು ಕೂಡಿ ಬರುತ್ತಿತ್ತು (1 ಕೊರಿಂಥ 16:19), ಮತ್ತು ಈಗ ರೋಮಾಪುರದಲ್ಲಿನ ಅವರ ನಿವಾಸ ಸ್ಥಳದಲ್ಲಿ ಇನ್ನೊಂದು ಸಭೆಯು ಕೂಡಿ ಬರುವದಾಗಿತ್ತು. Dale Hartman ಹೀಗೆ ಹೇಳುತ್ತಾನೆ, "ಅಕ್ಷಿಲ ಮತ್ತು ಪ್ರಿನ್ಸಿಪಲ್ಸ್‌ರು ಹೋದ ಕಡೆಯಲ್ಲೆಲ್ಲಾ, ಅವರು ಸಭೆಯನ್ನು ಬಲಪಡಿಸುವ ಕಾರ್ಯವನ್ನಾದರೂ ಮಾಡುತ್ತಿದ್ದರು ಅಥವಾ ಅಲ್ಲಿ ಒಂದು ಸಭೆಯಿಲ್ಲವೆಂದರೆ ಸ್ವತಃ ಸಭೆಯೊಂದನ್ನಾದರೂ ಆರಂಭಿಸುತ್ತಿದ್ದರು."¹⁹

14 ಮತ್ತು 15 ವಚನಗಳಲ್ಲಿ, "ಇವರೊಂದಿರುವ" ಎಂಬ ಪದಗುಚ್ಛವು ತೋರ್ಪಡಿಸುವದೇನೆಂದರೆ, ಅಕ್ಷಿಲ ಮತ್ತು ಪ್ರಿನ್ಸಿಪಲ್ಸ್‌ರ ಮನೆಯಲ್ಲಿ ಕೂಡಿ ಬರುತ್ತಿದ್ದ ಸಭೆಯ ಜೊತೆಗೆ, ಕನಿಷ್ಠ ಆ ಪಟ್ಟಣದಲ್ಲಿ ಇನ್ನು ಎರಡು ಸಭೆಗಳಿದ್ದವು ಎಂಬುದೆ. ರೋಮಾಪುರದಂಥ ಗಾತ್ರದ ಪಟ್ಟಣವೊಂದರಲ್ಲಿ, ಸಂಚಾರಕ್ಕೆ ಯಾವ ವಾಹನಗಳಾಗಲಿ ಇಲ್ಲದ್ದರಿಂದ, ಬಹುಶಃ ಆ ಮಹಾ ನಗರದ ಬೇರೆ ಬೇರೆ ಸ್ಥಳಗಳ ಸಭೆಗಳ ಅಗತ್ಯ ಬಿದ್ದಿರುತ್ತಿತ್ತು.

ವಚನ 5b. ಈ ವಾಕ್ಯಭಾಗದಲ್ಲಿ ನಂತರ ವಂದನೆ ಹೇಳಲ್ಪಟ್ಟದ್ದು ಎಪೈನತನಿಗೆ. ಪೌಲನು ಈತನನ್ನು ಅಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ಎಂದು ಗುರುತಿಸುತ್ತಾನೆ. KJV ತರ್ಜುಮೆಯಲ್ಲಿ "ಅಖಾಯದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ" (ಕೊರಿಂಥ ಪಟ್ಟಣವಿದ್ದ ಪ್ರಾಂತ್ಯ) ಎಂದಿರುತ್ತದೆ, ಆದರೆ ಬೇರೊಂದು ಕಡೆಯಲ್ಲಿ ಪೌಲನು "ಸ್ತೆಫನನ ಮನೆಯವರು" "ಅಖಾಯದ ಪ್ರಥಮಫಲ" ಎಂದು ಗುರುತಿಸುತ್ತಾನೆ (1 ಕೊರಿಂಥ 16:15).²⁰ ರೋಮಾ 16:5ರ ಕುರಿತಾದ ಹಸ್ತ ಪ್ರತಿಯ ಪುರಾವೆಯು "ಅಸ್ಯ ಸೀಮೆಯ ಪ್ರಥಮಫಲ" ಎಂಬುದಕ್ಕೆ ಒಲವು ಹೊಂದಿರುತ್ತದೆ.

ಪೌಲನು ಆರಂಭದಲ್ಲಿ ಎಫೆಸಕ್ಕೆ ನೀಡಿದ ಭೇಟಿಯ ವೇಳೆಯಲ್ಲಿ ಎಪೈನತನು

ಆತನಿಂದ ಪರಿವರ್ತನೆಗೆ ನಡಿಸಲ್ಪಟ್ಟಿರಬಹುದಾಗಿದೆ (ಅಪೊಸ್ತಲರ ಕೃತ್ಯಗಳು 18:19, 20). ಪೌಲನು ಎಫೆಸಕ್ಕೆ ಹಿಂದಿರುಗಿ ಬರುವದಕ್ಕೆ ಮುಂಚೆ ಆತನಿಗೆ ಅಕ್ಷಿಲ ಮತ್ತು ಪ್ರಿಸ್ಕಿಲ್ಲಳರು ಉಪದೇಶವನ್ನು ಮಾಡಿರಬಹುದಾಗಿದೆ (ಅಪೊಸ್ತಲರ ಕೃತ್ಯಗಳು 18:18, 19, 24-26). ಬಹುಶಃ ಪೌಲನು ಎಫೆಸಕ್ಕೆ ಹಿಂದಿರುಗಿ ಬಂದ ಬಳಿಕ ಮುಳುಗಿಸಿ ಮರು ದೀಕ್ಷಾಸ್ನಾನ ಮಾಡಿಸಲ್ಪಟ್ಟ ಹನ್ನೆರಡು ಮಂದಿಯಲ್ಲಿ ಈತನೇ ಮೊದಲಿಗನಾಗಿರಬಹುದಾಗಿದೆ (ಅಪೊಸ್ತಲರ ಕೃತ್ಯಗಳು 19:1-7).

ಗ್ರೀಕ್ ವಾಕ್ಯದಲ್ಲಿ, “ಪ್ರಥಮ ಪರಿವರ್ತನೆಗೊಂಡವನು” ಅಕ್ಷರಶಃ “ಪ್ರಥಮಫಲ” ಆಗಿರುತ್ತದೆ (ನೋಡಿರಿ KJV). ಹೊಸದಾಗಿ ಆರಂಭಿಸಿದ ಕೆಲಸದಲ್ಲಿ ಸಿಕ್ಕುವ ಪ್ರಥಮ ಫಲಗಳು ಅತ್ಯಂಥ ಅಮೂಲ್ಯವಾಗಿರುತ್ತವೆ! Jim McGuiggan ಅದನ್ನು ಈ ಮಾತುಗಳಲ್ಲಿ ವ್ಯಕ್ತ ಪಡಿಸುತ್ತಾನೆ: “ಬಹಳಷ್ಟು ಸಾರುವಿಕೆ, ಬಹಳಷ್ಟು ಪ್ರಾರ್ಥನೆ, ಬಹಳಷ್ಟು ಒಂಟಿತನ ಮತ್ತು ಇಗೋ ಎಪೈನತನು ಬರುತ್ತಾನೆ! ಕೂಸಿಗೋಸ್ಕರ ಹಾತೊರೆಯುತ್ತಿದ್ದ ದಂಪತಿಗೆ ಪ್ರಥಮ ಫಲವಾಗಿ ಹುಟ್ಟಿದ ಮಗುವಿನ ಹಾಗೆ.”²¹ ಪ್ರಿಸ್ಕಿಲ್ಲ ಮತ್ತು ಅಕ್ಷಿಲ ಹಾಗೂ ಎಪೈನತ ಎಲ್ಲರೂ ಅನ್ಯ ಸೀಮೆಯಿಂದ ಬಂದವರಾಗಿದ್ದರಿಂದ, ಜೊತೆಗೆ ವಾಕ್ಯಭಾಗದಲ್ಲಿರುವ ಅವರ ಹೆಸರುಗಳಲ್ಲಿ ನಿಕಟತೆಯಿರುವದರಿಂದ, ಎಪೈನತನು ಆ ದಂಪತಿಗಳ ಸಂಗಡ ರೋಮಾಪುರಕ್ಕೆ ಪ್ರಯಾಣಿಸಿದನು ಮತ್ತು ಅವರ ಮನೆಯಲ್ಲಿ ಕೂಡಿ ಬರುತ್ತಿದ್ದ ಸಭೆಯಲ್ಲಿ ಭಾಗವಾಗಿದ್ದನು ಎಂಬುದು ತೋರಿ ಬರುತ್ತದೆ. ನಮಗೆ ಎಪೈನತನ ಕುರಿತಾಗಿ ಹೆಚ್ಚು ಗೊತ್ತಿರುವದಿಲ್ಲ, ಆದರೆ ಪೌಲನು ಆತನನ್ನು ನನ್ನ ಪ್ರಿಯನಾದ (ἀγαπητός, *agapētos*) ಎಂದು ಕರೆಯುತ್ತಾನೆ. ಈ ವಾಕ್ಯಭಾಗದಲ್ಲಿ, ಪೌಲನು ಹಲವಾರು ಜನರನ್ನು “ನನ್ನ ಪ್ರಿಯರಾದ” ಎಂದು ಸಂಬೋಧಿಸುತ್ತಾನೆ (16:5, 8, 9; ನೋಡಿರಿ 16:12); ಅವರೊಬ್ಬೊಬ್ಬರಿಗೂ ಆತನ ಹೃದಯದಲ್ಲಿ ಒಂದು ವಿಶೇಷವಾದ ಸ್ಥಾನವಿತ್ತು.

ವಚನ 6. ಬಳಿಕ ಪೌಲನು, ಮರಿಯಳಿಗೆ ವಂದನೆ ಎಂದು ಹೇಳುತ್ತಾನೆ. “ಮರಿಯಳು” ಎಂಬ ಹೆಸರು ಸರ್ವಸಾಧಾರಣವಾಗಿತ್ತು; ಆ ಹೆಸರಿನ ಕನಿಷ್ಠ ಆರು ಮಂದಿ ಬೇರೆ ಬೇರೆ ವ್ಯಕ್ತಿಗಳು ಹೊಸ ಒಡಂಬಡಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟಿರುತ್ತಾರೆ. ಈ ಮರಿಯಳು ನಿಮಗೋಸ್ಕರ ಬಹು ಪ್ರಯಾಸಪಟ್ಟ ಎಂಬದಾಗಿ ಗುರುತಿಸಲ್ಪಟ್ಟಿದ್ದಾಳೆ.²² ಈ ಪಟ್ಟಿಯಲ್ಲಿರುವ ಹಲವಾರು ಜನರು ಕರ್ತನಿಗೋಸ್ಕರ ದುಡಿಯುವವರಾಗಿದ್ದರೆಂಬುದನ್ನು ಪೌಲನು ತೋರಿಸಿ ಕೊಡುತ್ತಾನೆ (16:6, 9, 12). ಬೇರೊಂದೆಡೆಯಲ್ಲಿ, ಪೌಲನು ಹೀಗೆ ಬರೆಯುತ್ತಾನೆ, “ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ” (1 ಕೊರಿಂಥ 15:58).

ವಚನ 7. ಪೌಲನು ಮುಂದುವರೆದು ಹೇಳುತ್ತಾನೆ, ಅಂದ್ರೋನಿಕನಿಗೂ ಯೂನ್ಯನಿಗೂ ವಂದನೆ. ಇವುಗಳಲ್ಲಿ ಎರಡನೆಯ ಹೆಸರು, ಗ್ರೀಕ್ ವಾಕ್ಯದಲ್ಲಿ ದ್ವಿತೀಯಾ ವಿಭಕ್ತಿಯ ಪದದಲ್ಲಿ ಕಾಣಿಸಿಕೊಳ್ಳುವದಾಗಿದ್ದು “ಯೂನ್ಯನು” (Ιουνιαν, *Iounian*) ಎಂದು ಪುಲ್ಲಿಂಗ ಹೆಸರೆಂದು ಅಥವಾ “ಯೂನ್ಯಳು” (Ιουνίαν, *Iounian*) ಎಂಬ ಸ್ತ್ರೀಲಿಂಗದ ಹೆಸರೆಂದು ಅರ್ಥೈಸಿಕೊಳ್ಳಬಹುದಾಗಿದೆ.²³ ಆದದರಿಂದ, ಪೌಲನು ಇಲ್ಲಿ ಇಬ್ಬರು ಪುರುಷರನ್ನು ಸೂಚಿಸಿ

ಹೇಳುತ್ತಿದ್ದಾನೋ ಅಥವಾ ಒಬ್ಬ ಪುರುಷ ಮತ್ತು ಆತನ ಪತ್ನಿಯನ್ನು ಸೂಚಿಸಿ ಹೇಳುತ್ತಿದ್ದಾನೋ, ಅಥವಾ ಒಬ್ಬ ಪುರುಷ ಮತ್ತು ಆತನ ಸಹೋದರಿಯನ್ನು ಸೂಚಿಸಿ ಹೇಳುತ್ತಿದ್ದಾನೋ ನಮಗೆ ತಿಳಿಯದು. ಅವರ ನಡುವಿನ ಸಂಬಂಧ ಏನೇ ಆಗಿದ್ದರೂ ಸರಿಯೇ, ಪೌಲನು ಅವರ ವಿಷಯದಲ್ಲಿ ನಾಲ್ಕು ಸಂಗತಿಗಳನ್ನು ಹೇಳಲಿದ್ದನು.

ಮೊದಲನೆಯದಾಗಿ, ಆತನು ಅವರನ್ನು ನನ್ನ ಸ್ವಜನರೂ ಎಂದು ಕರೆದನು. ಈ ಅಧ್ಯಾಯದಲ್ಲಿ ತನ್ನ ಸ್ವಜನರೆಂದು ಪೌಲನು ಗುರುತಿಸಿದವರಲ್ಲಿ ಇವರು ಮೊದಲಿಗರಾಗಿದ್ದಾರೆ (16:7, 11, 21). “ಸ್ವಜನರು” ಎಂಬುದು *συνγενής* (*sungenēs*) ಎಂಬದರ ಬಹುವಚನ ರೂಪದ ಪದದಿಂದ ಅನುವಾದಿಸಲ್ಪಟ್ಟಿರುತ್ತದೆ. *Sungenēs* ಎಂಬುದು “ಒಂದು ಕುಟುಂಬ ಸಂಬಂಧವನ್ನು ಸೂಚಿಸಬಹುದು”; NIV ಯಲ್ಲಿ “ಸಂಬಂಧಿಗಳು” ಎಂದಿರುತ್ತದೆ.²⁴ ಆ ಪದವು “ಕುಲ ಅಥವಾ ಜನಾಂಗೀಯ ರಕ್ತಸಂಬಂಧವನ್ನು” ಸಹ ಸೂಚಿಸಬಹುದಾಗಿದೆ;²⁵ NEBಯಲ್ಲಿ “ನನ್ನ ಜೊತೆ ಜನಾಂಗದವರು” ಎಂದಿರುತ್ತದೆ. 16ನೇ ಅಧ್ಯಾಯದಲ್ಲಿ, ಆ ಪದವನ್ನು ಬಹುಶಃ ಪೌಲನು 9ನೇ ಅಧ್ಯಾಯದಲ್ಲಿ ಬಳಸಿದ ರೀತಿಯಲ್ಲಿಯೇ ಬಳಸಿರಬಹುದು: “ಶರೀರಸಂಬಂಧವಾಗಿ ನನ್ನ ಸ್ವಜರಾಗಿರುವೆ” (9:3)—ಅಂದರೆ, ಆತನ ಜೊತೆ ಯೆಹೂದ್ಯರು.

ಅಲ್ಲದೆ ಪೌಲನು ಇವರಿಬ್ಬರನ್ನು ಜೊತೆ ಸೆರೆಯವರೂ ಎಂದು ಸಹ ಕರೆದನು. ಪೌಲನು ಬಹಳಷ್ಟು ಸಾರಿ ಸೆರೆಮನೆಗೆ ಹಾಕಲ್ಪಟ್ಟಿದ್ದನು (2 ಕೊರಿಂಥ 11:23). ಇಂತಹ ಸಂದರ್ಭಗಳೊಂದರಲ್ಲಿ, ಅಂದ್ರೋನಿಕ ಮತ್ತು ಯೂನೈನು ಸಹ ಕ್ರಿಸ್ತನ ವೈರಿಗಳಿಂದ ಬಂಧನಕ್ಕೊಳಗಾಗಿರಬಹುದಾಗಿದೆ. ಇನ್ನೊಂದು ಸಾಧ್ಯತೆಯೇನೆಂದರೆ, ಪೌಲನ ಹಾಗೆಯೇ ಅವರು ಸೆರೆಮನೆಗೆ ಹಾಕಲ್ಪಟ್ಟಿರಬಹುದು, ಆದರೆ ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿಯೇ ಆಗಿರಬೇಕಾದ ಅವಶ್ಯವಿಲ್ಲ.

ಅಲ್ಲದೆ ಪೌಲನು ಅಂದ್ರೋನಿಕನನ್ನು ಮತ್ತು ಯೂನೈನನ್ನು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರೆ ಎಂದು ಸಹ ಹೇಳಿದನು. “ಅಪೊಸ್ತಲ” ಎಂಬ ಪದವು *ἀπόστολος* (*apostolos*) ಎಂಬದರ ಲಿಪ್ಯಂತರಣ ಆಗಿರುತ್ತದೆ, ಅದರರ್ಥವು “ಕಳುಹಿಸಲ್ಪಟ್ಟವನು” ಎಂದಾಗಿದೆ. ಈ ಸನ್ನಿವೇಶದಲ್ಲಿ, “ಅಪೊಸ್ತಲರಲ್ಲಿ” ಎಂಬುದು ಯೇಸುವಿನಿಂದ ವೈಯಕ್ತಿಕವಾಗಿ ನೇಮಿಸಲ್ಪಟ್ಟಂಥ ವಿಶೇಷ ವ್ಯಕ್ತಿಗಳನ್ನು ಸೂಚಿಸುವದಾದಲ್ಲಿ, ಈ ಪದಗುಚ್ಛದ ಅರ್ಥವು ಅವರಿಬ್ಬರನ್ನು ಅಪೊಸ್ತಲರು ಪ್ರಸಿದ್ಧರೆಂದು ಪರಿಗಣಿಸಿದ್ದರೆಂಬ ಅರ್ಥವಾಗುತ್ತದೆ. McCord ತರ್ಜುಮೆಯು ಅವರು ಅಪೊಸ್ತಲರಿಗೆಲ್ಲಾ “ಬಹಳ ಸುಪರಿಚಿತರಾಗಿದ್ದರು” ಎಂದು ಹೇಳುತ್ತದೆ. CEV ತರ್ಜುಮೆಯಲ್ಲಿ “ಅವರು ಅಪೊಸ್ತಲರಿಂದ ಅತ್ಯಂಥ ಗೌರವಿಸಲ್ಪಡುತ್ತಿದ್ದರು” ಎಂದು ಇರುತ್ತದೆ. ಒಂದು “ಅಪೊಸ್ತಲರು” ಎಂಬುದು ಒಂದು ಸಭೆಯೊಳಗಿಂದ (ಮಿಶನರಿಗಳಾಗಿ ಅಥವಾ ಸಂದೇಶಕರಾಗಿ) “ಕಳುಹಿಸಲ್ಪಟ್ಟವನು” ಎಂಬ ಹೆಚ್ಚು ಸರ್ವಸಾಧಾರಣ ಅರ್ಥದಲ್ಲಿ ಬಳಸಲ್ಪಟ್ಟಿರುವದಾದರೆ, ಈ ಪದಗಳ ಅರ್ಥವು ಅಂದ್ರೋನಿಕ ಮತ್ತು ಯೂನೈನು ಗಮನಾರ್ಹವಾದ ರೀತಿಯಲ್ಲಿ ಸೇವೆಯನ್ನು ಮಾಡಿದ್ದರು ಎಂದಾಗುತ್ತದೆ.

ಕಡೆಯದಾಗಿ, ಪೌಲನು ಹೇಳಿದ್ದೇನೆಂದರೆ ಅವರಿಬ್ಬರು ನನಗಿಂತ ಮುಂಚೆ ಕ್ರಿಸ್ತನನ್ನು ನಂಬುವವರಾದರು—ಅಂದರೆ, ಅವರು ಆತನಿಗಿಂತ ಮುಂಚೆಯೇ ಕ್ರಿಸ್ತನಲ್ಲಿ ಸೇರುವದಕ್ಕೆ

ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು ಎಂಬದೆ (6:3, 4). ಇದರಿಂದ ತೋರಿ ಬರುವದೇನೆಂದರೆ ಪೌಲನಿಂದ ಸಭೆಯು ಚದುರಿಸಲ್ಪಡುವ ಮುಂಚೆಯೇ ಅವರು ಯೆರೂಸಲೇಮಿನಲ್ಲಿ ಕ್ರೈಸ್ತರಾಗಿದ್ದರು ಎಂಬದೆ (ಅಪೊಸ್ತಲರ ಕೃತ್ಯಗಳು 8:1-4).

ವಚನ 8. ಪೌಲನ ಪಟ್ಟಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಅಂಪ್ಲಿಯಾತನು. F. F. Bruce ಹೀಗೆ ಬರೆಯುತ್ತಾನೆ, “ಈ ಹೆಸರು ರೋಮನ್ ಕಾಲಮಾನದ ಶಿಲಾಶಾಸನಗಳಲ್ಲಿ ಸರ್ವಸಾಧಾರಣವಾಗಿತ್ತು, ಮತ್ತು ರಾಜವಂಶದ ಸದಸ್ಯರ ಹೆಸರಾಗಿ ಸತತ ಕಂಡು ಬರುತ್ತದೆ.”²⁶ ವೇದ ಪಂಡಿತರು ರೋಮಾ 16:3-16 ಕಾಣುವ ಇಪ್ಪತ್ತಾರು ಹೆಸರುಗಳನ್ನು ಪ್ರಥಮ ಶತಮಾನದಲ್ಲಿನ ಚಕ್ರವರ್ತಿಯ ಮನೆಯವರಿಗೆ ಸಂಬಂಧಿಸಿದ ಹೆಸರುಗಳೊಂದಿಗೆ ಹೋಲಿಕೆಯನ್ನು ಮಾಡಿರುತ್ತಾರೆ. William Barclayನ ಪ್ರಕಾರವಾಗಿ, “ಇವುಗಳಲ್ಲಿ ಹದಿಮೂರು ಹೆಸರುಗಳು ರೋಮಾಪುರದಲ್ಲಿರುವ ಚಕ್ರವರ್ತಿಯ ಅರಮನೆಗೆ ಸಂಬಂಧ ಪಟ್ಟವುಗಳಾಗಿ ಶಿಲಾಶಾಸನಗಳಲ್ಲಿ ಅಥವಾ ದಸ್ತಾವೇಜುಗಳಲ್ಲಿ ಕಾಣಿಸಿಕೊಳ್ಳುತ್ತವೆ.”²⁷ J. B. Lightfoot ಮುಕ್ತಾಯಕ್ಕೆ ಬಂದಿದ್ದೇನೆಂದರೆ ರೋಮಾ 16ರಲ್ಲಿನ ಪಟ್ಟಿಯಲ್ಲಿ “ಕ್ರೈಸ್ತನ ಮನೆಯವರಿಗೆ” ಸೇರಿದ ಕನಿಷ್ಠ ಕೆಲವು “ದೇವಜನರು” ಸೇರಿರಬಹುದಾಗಿದ್ದು ಅವರ ಬಗ್ಗೆ ಅನಂತರದಲ್ಲಿ ಫಿಲಿಪ್ಪಿ 4:22ರೊಳಗೆ ಉಲ್ಲೇಖಿಸಲಾಗಿದೆ.²⁸ ಅದು ಹಾಗಿರುವದೇ ಆದಲ್ಲಿ, ಇವರಲ್ಲಿ ಅನೇಕರು ಆ ಮನೆಯಲ್ಲಿ ಗುಲಾಮರು ಅಥವಾ ಸೇವಕರು ಆಗಿದ್ದಿರಬಹುದಾಗಿದೆ.

ಪೌಲನು ಅಂಪ್ಲಿಯಾತನನ್ನು ಕರ್ತನಲ್ಲಿ ನನ್ನ ಪ್ರಿಯನಾದ ಎಂದು ಕರೆದನು. NEB ತರ್ಜುಮೆಯಲ್ಲಿ “ಕರ್ತನ ಅನ್ಯೋನ್ಯತೆಯಲ್ಲಿ ನನ್ನ ಪ್ರಿಯನಾದ ಮಿತ್ರನು” ಎಂದಿರುತ್ತದೆ.

ವಚನ 9. ಬಳಿಕ ಪೌಲನು ಹೀಗೆ ಹೇಳುತ್ತಾನೆ, ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖನಿಗೂ ವಂದನೆಗಳು. “ಉರ್ಬಾನನು” ಎಂಬುದು “ಉರ್ಬಾನ್” ಎಂಬದಕ್ಕೆ ಸಂಬಂಧಿಯಾಗಿದೆ, ಅದರರ್ಥವು “ಪಟ್ಟಣ” ಎಂದಾಗಿರುತ್ತದೆ. “ಸ್ತಾಖನ” ಎಂಬುದರ ಅಕ್ಷರಶಃ ಅರ್ಥವು “(ಒಂದು ಧಾನ್ಯದ) ತೆನೆ” ಎಂದಾಗುತ್ತದೆ.²⁹ ಈ “ಧಾನ್ಯದ ತೆನೆ” ಎಂಬುದು “ತೋಟದಿಂದ” ಎಂಬರ್ಥದಲ್ಲಿ ವ್ಯಕ್ತಪಡಿಸಲ್ಪಟ್ಟಿದೆಯೋ ಎಂದು ಕೆಲವರು ಚಕಿತಗೊಳ್ಳುತ್ತಾರೆ. (ನಾನು ಬೆಳವಣಿಗೆ ಗೊಳ್ಳುತ್ತಿರುವ ಕಾಲದಲ್ಲಿ, ಒಂದು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವವರೊಬ್ಬರನ್ನು ಆಗಾಗ್ಗೆ “ಒಬ್ಬ ಹುಲ್ಲಿನ ಬೀಜ” [ಹಳ್ಳಿಗ] ಎಂದು ಕರೆಯುತ್ತಿದ್ದರು.) ಬಹುಶಃ ಆ ಇಬ್ಬರು “ಪಟ್ಟಣದ ಹುಡುಗ”ರನ್ನು ಅವರ ಮಿತ್ರರು “ಹಳ್ಳಿ ಹುಡುಗ”ರು ಎಂದು ಕರೆಯುತ್ತಿದ್ದರೆಂದು ತೋರುತ್ತದೆ.

ವಚನ 10a. ಉರ್ಬಾನ ಮತ್ತು ಸ್ತಾಖನರ ಹೆಸರನ್ನು ತಿಳಿಸಿದ ಮೇಲೆ, ಪೌಲನು ಹೀಗೆ ಹೇಳುತ್ತಾನೆ, ಕ್ರಿಸ್ತನ ಸೇವೆಯಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆ. “ಪರಿಶೋಧಿತನಾಗಿರುವ” (δοκιμος, dokimos ಎಂಬದರಿಂದ ಬಂದದ್ದು) ಎಂಬ ಪದವು ಒಂದು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದವನು ಎಂದರ್ಥವನ್ನು ಕೊಡುತ್ತದೆ.³⁰ ಅಪೆಲ್ಲನು ತನ್ನ ಕ್ರೈಸ್ತ ಜೀವಿತದ ಯಾವದೋ ಒಂದು ಹಂತದಲ್ಲಿ ತನ್ನ ನಂಬಿಕೆಯ ವಿಷಯದಲ್ಲಿ ಒಂದು ಸಂಕಷ್ಟವನ್ನು ಎದುರಿಸಿದ್ದನು. ಕರ್ತನ ಸಹಾಯದೊಂದಿಗೆ, ಆತನು ಆ ಪರೀಕ್ಷೆಯಲ್ಲಿ ಯಶಸ್ಸು ಹೊಂದಿದ್ದನು. ಆದುದರಿಂದ ಆತನು “ಕ್ರಿಸ್ತನ ಸೇವೆಯಲ್ಲಿ

ಪರಿಶೋಧಿತನಾದ" ವ್ಯಕ್ತಿಯಾಗಿದ್ದನು.

ವಚನಗಳು 10b, 11. ಮುಂದಿನ ಮೂರು ಹೆಸರುಗಳು ಚಕ್ರವರ್ತಿಯ ಮನೆಯವರೊಂದಿಗೆ ಯಾವುದಾದರೂ ಸಂಬಂಧವನ್ನು ಹೊಂದಿದ್ದಿರಬಹುದಾಗಿದೆ. ಮೊದಲ ನಿದರ್ಶನದಲ್ಲಿ, ಪೌಲನು ಹೀಗೆ ಹೇಳುತ್ತಾನೆ, ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು. ಅರಿಸ್ತೊಬೂಲನು "ನೀ ಅಗ್ರಿಪ್ಪ ಹೆರೋದನ ಸಹೋದರನಾಗಿದ್ದು, ರೋಮಾಪುರದಲ್ಲಿ ಒಬ್ಬ ಖಾಸಗಿ ನಾಗರಿಕನಾಗಿ ಜೀವಿಸುತ್ತಿದ್ದವನಾಗಿರಬಹುದು, ಮತ್ತು ಆತನ ಸಹೋದರನಂತೆಯೇ, ಕ್ಲೌಡಿಯನ ಸ್ನೇಹವನ್ನು ಅನಂದಿಸುತ್ತಿದ್ದವನಾಗಿರಬಹುದು."³¹ ಮೂರನೆಯ ನಿದರ್ಶನದಲ್ಲಿ, ಪೌಲನು ಹೇಳುತ್ತಾನೆ, ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು. ಕೆಲವರು "ಈ ನಾರ್ಕಿಸ್ಸನನ್ನು ಒಬ್ಬ ಐಶ್ವರ್ಯವಂತನಾದ ಸ್ವತಂತ್ರ ಮನುಷ್ಯನಾಗಿದ್ದ³² ತಿಬೇರಿಯದ ಕ್ಲೌಡಿಯನಾದ ನಾರ್ಕಿಸ್ಸನೊಂದಿಗೆ ಗುರುತಿಸುತ್ತಾರೆ."³³

ಇಲ್ಲಿ ವಂದನೆಗಳನ್ನು ಅರಿಸ್ತೊಬೂಲ ಮತ್ತು ನಾರ್ಕಿಸ್ಸನರಿಗೆ ಹೇಳಲ್ಪಡಲಿಲ್ಲ, ಆದರೆ ಸೇವಕರನ್ನು ಮತ್ತು ಗುಲಾಮರನ್ನೂಳಗೊಳ್ಳುವಂತೆ ಅವರ ಮನೆಯವರಿಗೆ ವಂದನೆಗಳು ತಿಳಿಸಲ್ಪಟ್ಟವೆಂಬುದನ್ನು ಗಮನಿಸಿರಿ. ಆ ಇಬ್ಬರು ವ್ಯಕ್ತಿಗಳು ಮರಣಿಸಿದಾಗ್ಯೂ, ಅವರ ಸೇವಕರು ಮತ್ತು ಗುಲಾಮರನ್ನು ಈಗಲೂ ಅವರ ಮನೆಯವರಿಗೆ ಸೇರಿದವರೆಂದು ಪರಿಗಣಿಸಲ್ಪಡಬಹುದಾಗಿದೆ. ಅರಿಸ್ತೊಬೂಲ ಮತ್ತು ನಾರ್ಕಿಸ್ಸರು ಯಾರೇ ಆಗಿದ್ದಿದ್ದರೂ ಸರಿಯೇ, ಕನಿಷ್ಠ ಅವರ ಮನೆಯವರೊಳಗೆ ಕೆಲವರು ಕ್ರೈಸ್ತರಾಗಿದ್ದರು—ಮತ್ತು ಪೌಲನು ಅವರಿಗೆ ವಂದನೆಗಳನ್ನು ತಿಳಿಸುತ್ತಾನೆ. (ಈ ಮನೆಯವರುಗಳು ಎಂಬುದು "ಗೃಹ ಸಭೆಗಳು" ಆಗಿದ್ದವೆಂದು ಕೆಲವರು ನಂಬುತ್ತಾರೆ.)

ಎರಡನೆಯ ಸ್ಥಾನದಲ್ಲಿ, ಅರಿಸ್ತೊಬೂಲ ಮತ್ತು ನಾರ್ಕಿಸ್ಸರ ಮಧ್ಯದಲ್ಲಿ ಸಿಕ್ಕಿಕೊಂಡಿರುವಂತದ್ದು ಒಂದು ಆಸಕ್ತಿ ಕೆರಳಿಸುವ ಹೆಸರಾಗಿರುತ್ತದೆ. ಪೌಲನು ಹೀಗೆ ಹೇಳುತ್ತಾನೆ, ನನ್ನ ಸ್ವಜನದವನಾದ ಹೆರೋಡಿಯೋನನಿಗೆ ವಂದನೆ. "ಹೆರೋಡಿಯೋನ" ಎಂಬುದು ಕುಖ್ಯಾತನಾದ ಹೆರೋದನ ಕುಟುಂಬದೊಂದಿಗಿನ ಒಂದು ಸಂಬಂಧವನ್ನು ಸೂಚಿಸುತ್ತದೆ.³⁴ ಆ ಅವನತಿಯ ದಾರಿಯಲ್ಲಿದ್ದ ಕುಟುಂಬಕ್ಕೆ³⁵ ಸೇರಿದ್ದವರೊಬ್ಬರಿಗೆ ಸುವಾರ್ತೆಯು ತಲುಪಿತ್ತೋ ಅಥವಾ ಇಲ್ಲವೋ ಎಂಬುದನ್ನು ಊಹೆಗಳನ್ನು ಮಾಡುವುದು ಆಸಕ್ತಿಕರವಾಗಿರುತ್ತದೆ. ಬಹುಶಃ ಹೆರೋಡಿಯೋನನು ತನ್ನ ಯಜಮಾನನ ಹೆಸರನ್ನು ಇಟ್ಟುಕೊಂಡಿದ್ದ ಒಬ್ಬ ಗುಲಾಮ ಅಥವಾ ಸ್ವತಂತ್ರಗೊಂಡ ವ್ಯಕ್ತಿಯಾಗಿರಬಹುದಾಗಿದೆ.

ವಚನ 12. ಈ ವಚನವು ಕರ್ತನಿಗಾಗಿ ಸೇವೆ ಮಾಡುವ ಮೂವರು ಸ್ತ್ರೀ ಕೆಲಸಗಾರರನ್ನು ಪಟ್ಟಿ ಮಾಡುತ್ತದೆ: ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರ್ಯುಫೈನಳಿಗೂ ತ್ರ್ಯುಫೋಸಳಿಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ನೀಸಳಿಗೆ ವಂದನೆ. "ತ್ಯುಫೈನಳಿಗೂ ತ್ರ್ಯುಫೋಸಳಿಗೂ" ಎಂಬ ಹೆಸರುಗಳಲ್ಲಿನ ಸಾಮ್ಯತೆಯು ಅವರಿಬ್ಬರೂ ಅಕ್ಕ ತಂಗಿಯರಾಗಿದ್ದರೆಂಬುದನ್ನು, ಬಹುಶಃ ಅವಳಿ ಸಹ ಆಗಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. "ಎರಡೂ ಹೆಸರುಗಳು 'ನಾಜೂಕಾಗಿ, ವಿಲಾಸದಿಂದ ಜೀವಿಸು' ಎಂಬ ಅರ್ಥಕೊಡುವ ಮೂಲ ಪದದಿಂದ ಬಂದವುಗಳಾಗಿವೆ." ಅವರ ಹೆಸರುಗಳನ್ನು "ನಾಜೂಕು" ಮತ್ತು "ಕೋಮಲ" ಎಂದು

ಅನುವಾದಿಸಬಹುದು.³⁶ “ಪ್ರಯಾಸಪಟ್ಟವರಾದ” ಮತ್ತು “ಬಹಳವಾಗಿ ಪ್ರಯಾಸಪಟ್ಟಿರುವ” ಎಂಬವುಗಳು κοπιαῶ (kopiaō) ಎಂಬ ಪದದಿಂದ ಬಂದವು ಗಳಾಗಿದೆ, ಅದರರ್ಥವು “ನಿತ್ರಾಣಗೊಳ್ಳುವ ತನಕ ಪ್ರಯಾಸ ಪಡುವದು” ಎಂದಾಗಿದೆ.³⁷ ತತ್ಪರಿಣಾಮವಾಗಿ, ಪೌಲನು ಈ ಮಾತುಗಳನ್ನು ಬರೆಯುವಾಗ ಆತನ ಮುಖದಲ್ಲಿ ಒಂದು ಮಂದಹಾಸ ಇದ್ದಿರಬಹುದಾಗಿದೆ, “ತಮ್ಮ ಹೆಸರುಗಳಿಗೆ ವ್ಯತಿರೀಕ್ತವಾಗಿ, ನಿತ್ರಾಣ ಗೊಳ್ಳುವಷ್ಟರ ಮಟ್ಟಿಗೆ ಪ್ರಯಾಸ ಪಟ್ಟಿರುವ ನಾಜೂಕಳಿಗೂ ಕೋಮಲಳಿಗೂ ವಂದನೆ.”

ತ್ರೈವೈನಳು ಮತ್ತು ತ್ರೈವೈನಳನ್ನು ಬಣ್ಣಿಸುವಾಗ ವರ್ತಮಾನಕಾಲ ರೂಪ ಬಳಸಲ್ಪಟ್ಟಿದ್ದರೆ, “ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ . . . ಪರ್ನೀಸಳನ್ನು” ಸೂಚಿಸುವಾಗ ಭೂತಕಾಲ ರೂಪವು (ಅನಿಶ್ಚಿತ ಭೂತಕಾಲ ರೂಪ) ಬಳಸಲ್ಪಟ್ಟಿದೆ. ಇದು ಆಕೆಗೆ ವಯಸ್ಸಾಗಿತ್ತು ಮತ್ತು ಆಕೆಯ ಅಧಿಕ ಸಕ್ರಿಯವಾದ ದಿನಗಳು ಈಗ ನೆನಪಾಗಿದ್ದವು ಎಂಬದನ್ನು ಸೂಚಿಸಬಹುದಾಗಿದೆ. ಕರ್ತನು ಗತಕಾಲದಲ್ಲಿ ಮಾಡಿದ ನಿಷ್ಠೆಯುಳ್ಳ ಸೇವೆಯನ್ನು ಎಂದಿಗೂ ಮರೆತು ಹೋಗುವದಿಲ್ಲ (ನೋಡಿರಿ ಪ್ರಕಟನೆ 14:13).

ವಚನ 13. ಮುಂದೆ ಹೇಳುವ ಹೆಸರು ಹೊಸ ಒಡಂಬಡಿಕೆಯ ಬೇರೊಂದು ಕಡೆಯಲ್ಲಿ ಕಂಡು ಬರುವಂಥ ಹೆಸರಾಗಿರುತ್ತದೆ: ಕರ್ತನ ಭಕ್ತರಲ್ಲಿ ಪ್ರಸಿದ್ಧನಾದ ರೂಫನಿಗೂ . . . ವಂದನೆಗಳು. ಕುರೇನ ಪಟ್ಟಣದ ಸೀಮೋನನು ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡ ಕಥೆಯನ್ನು ಬರೆಯುವ ವೇಳೆ, ಮಾರ್ಕನು ಈ ಸೀಮೋನನ್ನು “ಅಲೆಕ್ಸಾಂದ್ರ ರೂಫ ಎಂಬವರ ತಂದೆ” ಎಂದು ಗುರುತಿಸಿದನು (ಮಾರ್ಕ 15:21), ಹೀಗೆ ಆತನ ವಾಚಕರಿಗೆ ಅಲೆಕ್ಸಾಂದ್ರ ಮತ್ತು ರೂಫ ಯಾರೆಂಬುದರ ಪರಿಚಯವಿತ್ತೆಂಬ ಸೂಚ್ಯಾರ್ಥವನ್ನು ಕೊಡುತ್ತಾನೆ. ಮಾರ್ಕನು ಸುವಾರ್ತೆಯ ಕಥನವು ರೋಮನ್ನರಿಗೆ ಒಪ್ಪುವ ರೀತಿಯಲ್ಲಿ ಬರೆಯಲ್ಪಟ್ಟಿರುತ್ತದೆಂಬುದು ಸಾಮಾನ್ಯವಾದ ನಂಬಿಕೆಯಾಗಿರುತ್ತದೆ. ಸಂಭಾವ್ಯವಾಗಿ, ಮಾರ್ಕ 15ರಲ್ಲಿನ ರೂಫ ಮತ್ತು ರೋಮಾ 16ರಲ್ಲಿ ರೂಫ ಒಬ್ಬನೇ ವ್ಯಕ್ತಿಯಾಗಿದ್ದಾನೆ.

ಅಲ್ಲದೆ ಪೌಲನು ನನಗೆ ತಾಯಿಯಂತಿರುವ ಅವನ [ರೂಫನು] ತಾಯಿಗೂ ವಂದನೆಗಳು ಎಂದು ತಿಳಿಸುತ್ತಾನೆ. ಪೌಲನು ಒಬ್ಬ ಸ್ತ್ರೀಯು ತನಗೆ ತಾಯಿಯಂತೆ ಇದ್ದಳೆಂಬುದನ್ನು ಒಪ್ಪಿಕೊಳ್ಳುತ್ತಿದ್ದಾನೆ. ತಾಯಿಯರು ಏನು ಮಾಡುತ್ತಾರೆ? ಅವರು ನಿಮಗೆ ಉಣ್ಣಿಸುವರು, ಉಡುವು ತೊಡಿಸುವರು, ನಿಮಗೆ ಆಶ್ರಯ ನೀಡುವರು—ಆದರೆ ಅವರು ಅಧಿಕವಾದದ್ದನ್ನು ಮಾಡುವರು: ಅವರು ನಿಮ್ಮನ್ನು ಪ್ರೀತಿಸುವರು, ಆದರಣೆ ಮಾಡುವರು, ಮತ್ತು ನೀವು ವಿಶೇಷವಾದರೆಂದು ಎಣಿಸಿಕೊಳ್ಳುವಂತೆ ಮಾಡುವರು. ರೂಫನ ತಾಯಿಯು ಪೌಲನಿಗೆ ಯಾವಾಗ ಸಹಾಯ ಮಾಡಿದ್ದಳು? ಮಾರ್ಕ 15:21ರಲ್ಲಿ ಸೀಮೋನನು ಅಪೊಸ್ತಲರ ಕೃತ್ಯಗಳು 13:1ರಲ್ಲಿನ ಅದೇ ಸೀಮೋನನು ಆಗಿದ್ದಲ್ಲಿ,³⁸ ಬಹುಶಃ ಅಪೊಸ್ತಲನು ಅಂತಿಯೋಕ್ಯದಲ್ಲಿ ಸೇವೆ ಮಾಡಿದ ವೇಳೆಯಲ್ಲಿ ಆತನ ಹೆಂಡತಿಯು ಪೌಲನಿಗೆ ಒಬ್ಬ ತಾಯಿಯಂತೆ ಇದ್ದಿರಬಹುದು (ಅಪೊಸ್ತಲರ ಕೃತ್ಯಗಳು 11:25, 26).

ವಚನ 14. ಪೌಲನು ವೈಯಕ್ತಿಕವಾಗಿ ವಂದನೆಗಳನ್ನು ಹೇಳುವ ಪಟ್ಟಿಯು ಹೆಸರುಗಳ ಎರಡು ಗುಂಪುಗಳನ್ನು ಉಲ್ಲೇಖಿಸುವ ಮೂಲಕ ಅಂತ್ಯಗೊಳ್ಳುತ್ತದೆ. ಮೊದಲ ಹೆಸರುಗಳ ಗುಂಪು 14ನೇ ವಚನದಲ್ಲಿ ಕಾಣಿಸಿಕೊಳ್ಳುತ್ತದೆ: ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ³⁹ ಅವರೊಂದಿಗಿರುವ ಸಹೋದರರಿಗೂ ವಂದನೆಗಳು. ಇವರು “ಗೃಹ

ಸಭೆಯ" ಸದಸ್ಯರಾಗಿದ್ದರೆಂದು ಅನೇಕರು ನಂಬುತ್ತಾರೆ. ಹಾಗಿರುವುದು ನಿಜವಾಗಿದ್ದಲ್ಲಿ, ಹೆಸರಿಸಲ್ಪಟ್ಟಿರುವವು ಪೌಲನಿಗೆ ಪರಿಚಿತವಿದ್ದ ಆ ಸಭೆಯ ಸದಸ್ಯರಾಗಿದ್ದರು.

ವಚನ 15. ಹೆಸರುಗಳ ಎರಡನೆಯ ಗುಂಪು 15ನೇ ವಚನದಲ್ಲಿ ಕಾಣಿಸಿಕೊಳ್ಳುತ್ತದೆ: ಫಿಲೊಲೊಗನಿಗೂ⁴⁰ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು. ಪುನಃ, ಈ ವಚನವು ಒಂದು "ಗೃಹ ಸಭೆ"ಯನ್ನು ಸೂಚಿಸಿ ಹೇಳುವದಾಗಿದೆಯೆಂದು ಭಾವಿಸಲಾಗುತ್ತದೆ. ಫಿಲೊಲೊಗನು ಮತ್ತು ಯೂಲ್ಯಳು ಬಹುಶಃ ಗಂಡ ಮತ್ತು ಹೆಂಡತಿಯಾಗಿದ್ದಿರಬಹುದು, ಅಥವಾ ಬಹುಶಃ ಅವರು ಸಹೋದರ ಮತ್ತು ಸಹೋದರಿಯಾಗಿದ್ದಿರಬಹುದು.

ವಚನ 16. ಹಲವಾರು ವ್ಯಕ್ತಿಗಳ ಪಟ್ಟಿಯನ್ನು ಮಾಡಿಯಾದ ಬಳಿಕ, ಪೌಲನು ತನ್ನ ವೈಯಕ್ತಿಕ ವಂದನೆಗಳನ್ನು ಸಲ್ಲಿಸುವದನ್ನು ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ ಎಂದು ಹೇಳುವ ಮೂಲಕ ಮುಕ್ತಾಯಗೊಳಿಸುತ್ತಾನೆ. ಇದು ಮುದ್ದಿಡಬೇಕು ಎಂಬ ಆಜ್ಞೆ ಕೊಡುವಿಕೆಯಾಗಿರಲಿಲ್ಲ. ಆ ದಿನಗಳಲ್ಲಿ ಮುದ್ದಿಟ್ಟು ವಂದಿಸುವದು ವಾಡಿಕೆಯಾಗಿತ್ತು (1 ಕೊರಿಂಥ 16:20; 2 ಕೊರಿಂಥ 13:12; 1 ಥೆಸಲೋನಿಕ 5:26; 1 ಪೇತ್ರ 5:14).⁴¹ ನಿಮಯದಂತೆ ನೋಡುವುದಾದರೆ, ಪುರುಷರು ಪುರುಷರಿಗೆ, ಮತ್ತು ಸ್ತ್ರೀಯರು ಸ್ತ್ರೀಯರಿಗೆ ಮುದ್ದಿಸಿ ವಂದನೆ ಹೇಳುತ್ತಿದ್ದರು. ಮತ್ತು "ನಾನು ನಿನ್ನನ್ನು ಅಂಗೀಕರಿಸುತ್ತೇನೆ; ನೀನು ಆಪ್ತನು" ಎಂದು ಹೇಳುವದಾಗಿತ್ತು. ಇಂದು ವಿಶ್ವದ ಕೆಲವು ಭಾಗಗಳಲ್ಲಿ, ಕೆನ್ನೆಯ ಮೇಲೊಂದು ಮುದ್ದಿಡುವದು ಈಗಲೂ ಒಂದು ರೂಢಿಯಲ್ಲಿರುವ ವಂದನೆ ಹೇಳುವ ವಿಧವಾಗಿರುತ್ತದೆ. ಪೌಲನ ಆಜ್ಞೆಯು ಅವರು ಮುತ್ತಿಟ್ಟುಕೊಳ್ಳ ಬೇಕೆಂದಾಗಿರಲಿಲ್ಲ, ಆದರೆ ಬದಲಾಗಿ ಅವರ ವಂದನೆಗಳು "ಪವಿತ್ರ" ಅಥವಾ "ಪೂಜ್ಯ" ಆಗಿರಬೇಕು ಎಂಬದೇ ಆಗಿತ್ತು. ನಾವು "ಯಥಾರ್ಥ" ಮತ್ತು "ನಿಷ್ಕಪಟ" ಎಂಬ ಪದಗಳನ್ನು ಬಳಸಬಹುದು. ಅವರ ವಂದನೆಗಳು ಕೇವಲ ಶೂನ್ಯವಾದ ಹಾವಭಾವ ಆಗಿರಬಾರದಿತ್ತು, ಆದರೆ ಅವರಲ್ಲಿ ಪರಸ್ಪರರ ಕಡೆಗಿದ್ದ ಪ್ರೀತಿ ಮತ್ತು ಮಮತೆಯ ನಿಜವಾದ ವ್ಯಕ್ತಪಡಿಸುವಿಕೆಗಳಾಗಿರಬೇಕಾಗಿತ್ತು. ನಾವು ಅಮೆರಿಕದಲ್ಲಿ ಹೀಗೆ ಹೇಳಬಹುದು, "ಪವಿತ್ರವಾದ ಹಲೋಗಳಿಂದ, ಕೈಕುಲುಕುವಿಕೆಗಳಿಂದ, ಮತ್ತು ಪವಿತ್ರವಾದ ಅಪ್ಪುಗೆಗಳಿಂದ ಒಬ್ಬರನ್ನೊಬ್ಬರು ವಂದಿಸಿರಿ."

ಯೋಹಾನನು ಹೀಗೆ ಬರೆದನು, "ಸ್ನೇಹಿತರನ್ನು ಹೆಸರ್ಹೆಸರಾಗಿ ವಂದಿಸು" (3 ಯೋಹಾನ 15), ಮತ್ತು ರೋಮಾ 16:3-15ರಲ್ಲಿ ಪೌಲನು ಅದನ್ನೇ ಮಾಡಿದನು. ಅಲ್ಲಿ ಹೆಸರಿಸಲ್ಪಟ್ಟವರಲ್ಲಿ ಬಹುತೇಕರು "ಬೈಬಲಿನಲ್ಲಿ ಅಲ್ಲವಾಗಿ ಪರಿಚಿತವಿರುವ ವ್ಯಕ್ತಿಗಳು," ಆದರೆ ಅವರು ಪೌಲನಿಗೆ "ಅಲ್ಲವಾಗಿ ಪರಿಚಿತ" ವ್ಯಕ್ತಿಗಳಾಗಿರಲಿಲ್ಲ. ಅವರು ಆತನಿಗೆ ಆತನ ಕಣ್ಣುಗಳು ಮತ್ತು ಕಿವಿಗಳು, ಆತನ ಕೈಗಳು ಮತ್ತು ಪಾದಗಳಷ್ಟೇ ಪ್ರಿಯರಾಗಿದ್ದರು. "ನಿಮ್ಮ ಸೇವೆಯಲ್ಲಿ ನೀವು ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯು ನಿಮ್ಮ ಆತ್ಮದ ಮೇಲೆ ಬೆರಳಚ್ಚುಗಳನ್ನು ಬಿಟ್ಟು ಹೋಗುತ್ತಾನೆ" ಎಂಬ ಮಾತಿರುತ್ತದೆ.⁴² ರೋಮಾಪುರದಲ್ಲಿಯೂ ಪೌಲನ ಮಿತ್ರರು ಆತನ ಮೇಲೆ ಒಂದು ಅಳಿಸಲಾಗದಂತಹ ಛಾಪು ಮೂಡಿಸಿದ್ದರು.

ಪೌಲನು "ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ" ಎಂದು ಹೇಳಿಯಾದ ಬಳಿಕ, ಆತನು ಮುಂದುವರೆಸಿ ಕ್ರಿಸ್ತನ ಸಭೆಗಳೆಲ್ಲಾ ನಿಮ್ಮನ್ನು ವಂದಿಸುತ್ತವೆ ಎನ್ನುತ್ತಾನೆ.

ಹೊಸ ಒಡಂಬಡಿಕೆಯಲ್ಲಿ “ಸಭೆ” ಎಂಬುದು ಬಹುವಚನದಲ್ಲಿ ಕಾಣಿಸಿಕೊಳ್ಳುವಾಗ, ಅದು ಸ್ಥಳೀಯ ಸಭಿಕರ ಗುಂಪುಗಳನ್ನು ಸೂಚಿಸುತ್ತದೆ. “ಕ್ರಿಸ್ತನ ಸಭೆಗಳೆಲ್ಲಾ” ಎಂಬುದು ಒಂದು ಸೂಕ್ತವಾದ ಹೆಸರಲ್ಲ, ಆದರೆ ಒಂದು ವರ್ಣನಾತ್ಮಕ ಬಿರುದಾಗಿರುತ್ತದೆ. ಈ ಹಿನ್ನೆಲೆಯೊಳಗೆ, “ಕ್ರಿಸ್ತನ” ಎಂಬುದರ ಅರ್ಥವು “ಕ್ರಿಸ್ತನಿಗೆ ಸೇರಿದ” ಎಂದಾಗಿರುತ್ತದೆ. “ಕ್ರಿಸ್ತನ ಸಭೆಗಳೆಲ್ಲಾ” ಎಂಬ ಪದಗುಚ್ಛವು ಕ್ರಿಸ್ತನಿಗೆ ಸೇರಿದ ಸ್ಥಳೀಯ ಸಭಿಕರ ಸಮೂಹಗಳನ್ನು ಸೂಚಿಸುತ್ತದೆ. (ಮತ್ತಾಯ 16:18ರಲ್ಲಿರುವ “ನನ್ನ ಸಭೆ” ಎಂಬ ಪದಗುಚ್ಛದೊಂದಿಗೆ ಅದನ್ನು ಹೋಲಿಸಿ ನೋಡಿರಿ.) ರೋಮಾ 16:16ರ ಕಡೇ ಭಾಗವನ್ನು ವ್ಯಕ್ತಪಡಿಸಬಹುದಾದ ಇನ್ನೊಂದು ವಿಧವೆಂದರೆ “ಕ್ರಿಸ್ತನ ಸಭೆಗಳೆಲ್ಲವರು (ಸಭಿಕರೆಲ್ಲರು) ನಿಮಗೆ ವಂದಿಸುತ್ತಾರೆ.”

“ಕ್ರಿಸ್ತನ ಸಭೆಗಳೆಲ್ಲಾ” ಎಂಬುದು ಪೌಲನಿಗೆ ಸಂಪರ್ಕವಿಧ್ವಂಸ ಪ್ರತಿಯೊಂದು ಸಭೆಯನ್ನು ಸೂಚಿಸಬಹುದಾಗಿದೆ. ಬಹುಶಃ ಆತನು ಅವರಿಗೆಲ್ಲಾ ತಾನು ರೋಮಾಪುರಕ್ಕೆ ಭೇಟಿ ಕೊಡುವ ಉದ್ದೇಶದ ಬಗ್ಗೆ ತಿಳಿಸಿದ್ದಿರಬಹುದು (ಆತನು ಎಫೆಸದಲ್ಲಿ ಮಾಡಿದ್ದ ಪ್ರಕಾರವೇ; ಅಪೊಸ್ತಲರ ಕೃತ್ಯಗಳು 19:21) ಮತ್ತು ಅವರು ಪ್ರತ್ಯುತ್ತರವಾಗಿ “ನೀನು ಹೋದರೆ, ಅವರಿಗೆ ನಮ್ಮ ವಂದನೆಗಳನ್ನು ತಿಳಿಸು” ಎಂದು ಹೇಳಿದ್ದಿರಬಹುದು. ಇನ್ನೊಂದು ಸಾಧ್ಯತೆಯೇನೆಂದರೆ, ಪೌಲನ ಸಂಗಡ ಯೆರೂಸಲೇಮಿಗೆ ಪ್ರಯಾಣಿಸಲಿದ್ದ ವ್ಯಕ್ತಿಗಳು (ನೋಡಿರಿ ಅಪೊಸ್ತಲರ ಕೃತ್ಯಗಳು 20:4) ಮುಂಚೆಯೇ ಕೊರಿಂಥದಲ್ಲಿ ಕೂಡಿ ಬಂದಿದ್ದಿರಬೇಕು ಮತ್ತು ತಾವು ಪ್ರತಿನಿಧಿಸುವ ಸಭೆಗಳವರಿಗೆ ತಮ್ಮ ವಂದನೆಗಳನ್ನು ತಿಳಿಸುತ್ತಿರಬಹುದಾಗಿದೆ. ಇದು ಸಹ ಸಾಧ್ಯವಿರಬಹುದಾಗಿದೆ, ಏನೆಂದರೆ ಒಬ್ಬ ಪ್ರೇರಿತ ಅಪೊಸ್ತಲನಾಗಿ, ಪೌಲನು ತಾನು ಒಟ್ಟಾರೆಯಾದ ಸಹೋದರರ ಪರವಾಗಿ ಮಾತಾಡುವದಕ್ಕೆ ಅರ್ಹನೆಂದು ನಂಬಿದ್ದನು.

ಭೇದಗಳನ್ನು ಹುಟ್ಟಿಸುವ ಕುರಿತು ಪೌಲನ ಎಚ್ಚರಿಕೆ (16:17-20a)

¹⁷ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ¹⁸ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ. ¹⁹ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದರಿಂದ ಇದನ್ನು ಬರೆದಿದ್ದೇನೆ; ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ. ²⁰ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು.

ರೋಮಾಪುರದಲ್ಲಿನ ಕ್ರೈಸ್ತರಿಗೆ ಪೌಲನು ಬರೆಯುವ ಪತ್ರಿಕೆಯ ಅಂತಿಮ ನುಡಿಗಳಿಗೆ

ನಾವು ಬಂದಿರುತ್ತೇವೆ. ಹೊಸ ಒಡಂಬಡಿಕೆಯ ಪತ್ರಿಕೆಗಳು ಅನೇಕ ಸಾರಿ ಮುಂದಿನ ಯೋಜನೆಗಳು, ಅಂತಿಮ ವಂದನೆಗಳು, ಮನವಿಗಳು, ಮತ್ತು ಮುಕ್ತಾಯದಲ್ಲಿ ಒಂದು ಬುದ್ಧಿವಾದ ಸಹ ಹೇಳುವ ಮೂಲಕ ಅಂತ್ಯಗೊಳ್ಳುತ್ತಿದ್ದವು. ನಾವು ಈಗ ಗಮನಿಸಿರುವ ಪ್ರಕಾರ, ರೋಮಾಪುರದರಿಗೆ ಪತ್ರಿಕೆಯ ಮುಕ್ತಾಯದೊಳಗೆ, ಪೌಲನು ಈ ಅಂಶಗಳನ್ನೆಲ್ಲಾ ಸೇರ್ಪಡೆಗೊಳಿಸಿದನು. ಆತನು ಭವಿಷ್ಯದ ಯೋಜನೆಗಳ ಬಗ್ಗೆ ಮಾತಾಡಿದನು (15:22-29); ಆತನು ತನಗೋಸ್ಕರ ಪ್ರಾರ್ಥಿಸಬೇಕೆಂದು ಕೇಳಿಕೊಂಡನು (15:30-33); ಆತನು ಇನ್ನು ಕೆಲವು ಮನವಿಗಳನ್ನು ಮಾಡಿದನು (16:1, 2, 16); ಮತ್ತು ಆತನು ವೈಯಕ್ತಿಕ ವಂದನೆಗಳನ್ನು ತಿಳಿಸಿದನು (16:3-15). ಪತ್ರಿಕೆಯು ಹೆಚ್ಚುಕಡಿಮೆ ಮುಕ್ತಾಯಗೊಂಡಿತ್ತು—ಆದರೆ ಇನ್ನು ಪೂರ್ಣವಾಗಿ ಮುಗಿದಿರಲಿಲ್ಲ.

16ರಿಂದ 17 ವಚನಗಳಲ್ಲಿ ಏಕಾಏಕಿ ವಿಷಯವು ಬದಲಾಗುವದನ್ನು ನೋಡುವಾಗ ಪೌಲನು ಒಂದು ವೇಳೆ ಸ್ವಲ್ಪ ತಡೆದು ಇನ್ನೇನನ್ನಾದರೂ ಹೇಳುವದು ಇದೆಯಾ ಎಂದು ಯೋಚಿಸಿದನೋ ಎಂದು ಒಬ್ಬನು ಚಕಿತಗೊಳ್ಳಬಹುದು. ಬಹುಶಃ ಆ ಹಂತದಲ್ಲಿ ಆತನಿಗೆ ಬರಹಗಾರನಾಗಿದ್ದ ತತ್ವನು ಅದು ವರೆಗೂ ಬರೆಯಲ್ಪಟ್ಟಿದ್ದನ್ನೆಲ್ಲಾ ಒಮ್ಮೆ ಗಟ್ಟಿಯಾದ ಸ್ವರದಲ್ಲಿ ಓದಿ ಹೇಳಿರಬಹುದು. ಅಲ್ಲಿ ಪರಿಸ್ಥಿತಿ ಮತ್ತು ಕಾರ್ಯವೈಖರಿ ಏನೇ ಆಗಿದ್ದಿದ್ದರೂ ಸರಿಯೇ, ಪೌಲನು—ಪವಿತ್ರಾತ್ಮನಿಂದ ಪ್ರೇರಿತನಾಗಿ—ತಾನು ರೋಮಾಪುರದಲ್ಲಿರುವ ವರಿಗೆ ಹೇಳಬೇಕಾಗಿದ್ದ ಸಂಗತಿಗಳು ಇನ್ನು ಕೆಲವು ಇರುತ್ತವೆಂದು ನಿರ್ದರಿಸಿದನು.

ವಚನ 17. ಪೌಲನು 17 ಮತ್ತು 18 ವಚನಗಳಲ್ಲಿ ಒಂದು ಎಚ್ಚರಿಕೆಯೊಂದಿಗೆ ಆರಂಭಿಸುತ್ತಾನೆ, ಅದನ್ನು ಈ ಮುನ್ನುಡಿಗಳನ್ನು ನೀಡುತ್ತಾನೆ: ಸಹೋದರರೇ, . . . ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಮುಂಚೆ ಗಮನಿಸಿರುವ ಪ್ರಕಾರ, “ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂಬುದು ಬಲವಾದ ಭಾಷೆಯಾಗಿರುತ್ತದೆ (12:1ರ ಮೇಲಿನ ವ್ಯಾಖ್ಯೆಗಳನ್ನು ನೋಡಿರಿ). ಅದರರ್ಥವು “ನಾನು ನಿಮ್ಮನ್ನು ಮೊರೆಯಿಡುತ್ತೇನೆ; ನಾನು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ; ನಾನು ನಿಮ್ಮನ್ನು ಅಂಗಲಾಚಿಸುತ್ತೇನೆ” ಎಂದಾಗಿರುತ್ತದೆ.

ಅವರಿಗೆ ಆತ್ಮಿಕವಾಗಿ ಹಾನಿಯನ್ನುಂಟು ಮಾಡಬಹುದಾದ ಜನರಿಂದ ದೂರವಿರಬೇಕೆಂದು ಆತನು ಅವರಿಗೆ ಬುದ್ಧಿವಾದ ಹೇಳುತ್ತಾನೆ: ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿಹೋಗಿರಿ. 14 ಮತ್ತು 15 ಅಧ್ಯಾಯಗಳಲ್ಲಿ, ಪೌಲನು ತನ್ನ ವಾಚಕರಿಗೆ ಜೊತೆ ಕ್ರೈಸ್ತರನ್ನು ಸೇರಿಸಿಕೊಳ್ಳಿರಿ ಎಂದು ಪ್ರೋತ್ಸಾಹಿಸಿದ್ದನು (14:1; 15:7); ಇಲ್ಲಿ, ಆತನು ಅವರಿಗೆ ಕೆಲವರನ್ನು ಬಿಟ್ಟು ತೊಲಗಿ ಹೋಗಿರಿ ಎಂದು ಹೇಳುತ್ತಾನೆ. ಏಕೆ ಆಜ್ಞೆಗಳಲ್ಲಿ ಒಂದು ವ್ಯತ್ಯಾಸ? ಏಕೆಂದರೆ 14 ಮತ್ತು 15 ಅಧ್ಯಾಯಗಳಲ್ಲಿ, ಪೌಲನು ಅಭಿಪ್ರಾಯ ಸಂಬಂಧಿತ ವಿಷಯಗಳ ಬಗ್ಗೆ ಮಾತಾಡುತ್ತಿದ್ದಾನೆ, ಆದರೆ ಇಲ್ಲಿ ಆತನು ಪ್ರಾಥಮಿಕವಾಗಿ ಮನಸ್ಸಿನಲ್ಲಿ ನಂಬಿಕೆ ಸಂಬಂಧಿತ⁴³ ವಿಷಯಗಳನ್ನಿಟ್ಟುಕೊಂಡು ಹೇಳುತ್ತಿದ್ದಾನೆ. ಇದಕ್ಕೆ “ನೀವು ಹೊಂದಿದ ಉಪದೇಶಕ್ಕೆ [ἡ διδαχή, didachē]” ಎಂಬ ಪದಗುಚ್ಛವು ಬೆಂಬಲವನ್ನು ನೀಡುತ್ತದೆ. ಪೌಲನು “ಹೀಗೆ ಸಭಾ ಇತಿಹಾಸದ ಆರಂಭದಲ್ಲಿಯೇ, ರೋಮಾಪುರದವರು ಅನುಸರಿಸಬೇಕಾದ, ಆದರೆ ಅದಕ್ಕೆ

ವಿರುದ್ಧವಾದದ್ದನ್ನು ಬೋಧಿಸದೆ ಇರಬೇಕಾದ ಒಂದು ಸಿದ್ಧಾಂತಿಕ ಮತ್ತು ನೈತಿಕ ವಿಧಿ ಇರುತ್ತದೆ ಎಂದು ಭಾವಿಸಿಕೊಂಡನು; ಅದು ನಮಗೋಸ್ಕರ ಹೊಸ ಒಡಂಬಡಿಕೆಯಲ್ಲಿ ಸಂರಕ್ಷಿಸಿ ಇಡಲ್ಪಟ್ಟಿದೆ.”⁴⁴

ಯೇಸು ಮತ್ತು ಅಪೊಸ್ತಲರು ಮುಂದೆ ಬರಲಿರುವ ಸುಳ್ಳು ಬೋಧಕರ ಕುರಿತಾಗಿ ಶಿಷ್ಯರನ್ನು ಎಚ್ಚರಿಸಿದರು (ಮತ್ತಾಯ 7:15-23; ಮಾರ್ಕ 13:22, 23; ಅಪೊಸ್ತಲರ ಕೃತ್ಯಗಳು 20:29-31; 2 ತಿಮೋಥೆ 4:3, 4; 1 ಯೋಹಾನ್ 4:1). ಸುಳ್ಳು ಬೋಧಕರು ಈಗಾಗಲೇ ರೋಮಾಪುರಕ್ಕೆ ಬಂದಿದ್ದರೂ ಅಥವಾ ಅವರು ಕ್ರಮೇಣದಲ್ಲಿ ಬರುವರೆಂದು ಪೌಲನು ಬಲ್ಲವನಾಗಿದ್ದನೋ ಎಂಬುದು ನಮಗೆ ತಿಳಿಯದು. ಎರಡರಲ್ಲಿ ಯಾವದೇ ಇದ್ದರೂ ಸರಿಯೇ, ಅಪೊಸ್ತಲರು ಬೋಧಿಸಿದ ಉಪದೇಶಕ್ಕೆ ವಿರುದ್ಧವಾದದ್ದನ್ನು ಯಾರಾದರೂ ಬೋಧಿಸುವುದಾದರೆ ಅನಿವಾರ್ಯವಾದ ಫಲಿತವೆಂದರೆ “ಭೇದಗಳೂ ವಿಘ್ನಗಳೂ” ಎಂಬದನ್ನು ತನ್ನ ವಾಚಕರು ಅರಿತುಕೊಳ್ಳಬೇಕೆಂಬುದು ಆತನ ಬಯಕೆಯಾಗಿತ್ತು.

“ಭೇದಗಳು” ಎಂಬುದು *δ्विχोστασία* (*dichostasia*) ಎಂಬ ಪದದಿಂದ ಬಂದದ್ದಾಗಿದೆ, ಅದೊಂದು ಸಂಯುಕ್ತ ಪದವಾಗಿದ್ದು *δ्वιχῆ* (*dichē*, “ತುಂಡಾಗಿ, ಬೇರ್ಪಡು”) ಮತ್ತು *στασις* (*stasis*, “ಒಂದು ಸ್ಥಾಯಿ”). ಈ ಪದವು “ವಿಭಜನೆ” ಯನ್ನು ಸೂಚಿಸುತ್ತದೆ⁴⁵ (ನೋಡಿರಿ KJV). ಗಲಾತ್ಯ 5:19, 20ರಲ್ಲಿ, ಭೇದ/ವಿಭಜನೆ ಎಂಬುದು ಶರೀರಭಾವದ ಕರ್ಮಗಳಲ್ಲೊಂದು ಎಂಬುದಾಗಿ ಪಟ್ಟಿ ಮಾಡಲಾಗಿರುತ್ತದೆ. “ವಿಘ್ನಗಳನ್ನೂ” ಎಂಬುದು *σκάνδαλον* (*skandalon*) ಎಂಬ ಪದದಿಂದ ಬಂದದ್ದಾಗಿದ್ದು, ಅದು ಈ ಮುಂಚೆ “ಅಡ್ಡಿ” ಎಂದು ಅನುವಾದಿಸಲ್ಪಟ್ಟಿರುತ್ತದೆ (14:13ರ ಮೇಲಿನ ವ್ಯಾಖ್ಯೆಗಳನ್ನು ನೋಡಿರಿ). ಅದು ಇತರರನ್ನು ಎಡುವುವಂತೆ ಅಥವಾ ಬೀಳುವಂತೆ ಮಾಡುವ ಯಾವದೇ ಸಂಗತಿಯನ್ನು ಸೂಚಿಸುವುದಾಗಿದೆ. 16:1-16ರಲ್ಲಿ, ಕ್ರೈಸ್ತರು ಪರಸ್ಪರರಿಗೆ ಸಹಾಯವನ್ನು ಮಾಡುವಂತಹ ಪ್ರೀತಿಯ ವಾತಾವರಣವನ್ನು ಪೌಲನು ಚಿತ್ರಿಸಿದನು. ಹೇಗೂ, ಸುಳ್ಳು ಬೋಧನೆಯನ್ನು ಸಹಿಸಿಕೊಳ್ಳುವುದಾದರೆ ಮತ್ತು ಹರಡುವಂತೆ ಬಿಡುವುದಾದರೆ ಅದೆಲ್ಲವೂ ನಾಶಗೊಳ್ಳುವವು. ಇಂದು ಸುಳ್ಳು ಬೋಧಕರು ಲೋಕದಲ್ಲಿ ಈಗಲೂ ಇದ್ದಾರೆ; ಅವರು ತಮ್ಮ ಸರಕುಗಳನ್ನು ಹೊತ್ತಿಕೊಂಡು ತಿರುಗಾಡುವುದಾದರೆ, ಈಗಲೂ ಫಲಿತವು ಭೇದಗಳನ್ನುಂಟು ಮಾಡುವುದು ಮತ್ತು ಅಮೂಲ್ಯ ಆತ್ಮಗಳ ವಿನಾಶವೇ ಆಗಿರುತ್ತದೆ.

ಪೌಲನು ಮನಸ್ಸಿನಲ್ಲಿ ಯಾವ ಸುಳ್ಳು ಬೋಧಕರನ್ನಿಟ್ಟುಕೊಂಡು ಹೇಳುತ್ತಿದ್ದಾನೆ? ಉಹುಗಳು ಯೆಹೂದೀಕರಣಗೊಳಿಸುವ ಬೋಧಕರಿಂದ ಮೊದಲೊಂದು (ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವನ್ನು ಕ್ರೈಸ್ತರ ಮೇಲೆ ಕಡ್ಡಾಯಗೊಳಿಸಲು ಪ್ರಯತ್ನಿಸುತ್ತಿದ್ದವರು) ಗ್ರೀಕ್ರ ತತ್ವಜ್ಞಾನದಿಂದ ಪ್ರಭಾವಿತರಾಗಿದ್ದ (ಕ್ರೈಸ್ತರು ಧರ್ಮಶಾಸ್ತ್ರಕ್ಕೆ ಅಧೀನರಾದವರಲ್ಲ ಎಂದು ಹೇಳುತ್ತಿದ್ದ) ಬೋಧಕರ ವರೆಗೂ ಹರಿದಾಡುತ್ತವೆ. ಬಹುಶಃ ಪೌಲನು ದೇವರ ವಾಕ್ಯಕ್ಕೆ ವಿರುದ್ಧವಾಗಿ ಬೋಧಿಸುವ ಯಾರಿಗೇ ಆಗಲಿ ಮತ್ತು ಎಲ್ಲರಿಗೂ ಅನ್ವಯವಾಗಲೆಂಬ ಉದ್ದೇಶದಿಂದ ವಿವರಗಳನ್ನು ಇಚ್ಛಾಪೂರ್ವಕವಾಗಿಯೇ ಅಸ್ಪಷ್ಟವಾಗಿ ಬಿಟ್ಟಿರಬಹುದಾಗಿದೆ.

ಸುಳ್ಳು ಬೋಧಕರಿಗೆ ನಮ್ಮ ಪ್ರತಿಕ್ರಿಯೆ ಏನಾಗಿರತಕ್ಕದ್ದು? ಪೌಲನು ಎರಡು ಕಾರ್ಯಗಳನ್ನು ಮಾಡುವಂತೆ ಕ್ರೈಸ್ತರನ್ನು ಬೇಡಿಕೊಳ್ಳುತ್ತಾನೆ. ಮೊದಲನೆಯದಾಗಿ, ಆತನು

ಹೀಗೆ ಹೇಳಿದನು, ಅವರನ್ನು “ಗುರುತಿಟ್ಟು.” “ಗುರುತಿಟ್ಟು” ಎಂಬುದು σκοπέω (*skopeō*) ಎಂಬ ಪದದಿಂದ ಬಂದದ್ದು, ಅದರರ್ಥವು “ನೋಡಿರಿ, ಅವಲೋಕಿಸಿರಿ, ಕಣ್ಣಿಟ್ಟಿರಿ, ಅಲೋಚಿಸಿರಿ.”⁴⁶ KJVಯು “ಗುರುತಿಟ್ಟು” ಎಂಬ ಕ್ರಿಯಾಪದವನ್ನು ಹೊಂದಿರುತ್ತದೆ. “ಗುರುತಿಟ್ಟು” ಎಂಬದರ ಅರ್ಥವು “ನನ್ನ ಮಾತುಗಳನ್ನು ಗುರುತಿಟ್ಟು” ಎಂಬ ನುಡಿಗಟ್ಟಿನಲ್ಲಿ ಸೂಚಿತವಾಗಿರುವ ರೀತಿಯಲ್ಲಿಯೇ ಇರುವುದೆಂದು ನಾವು ತಿಳಿದುಕೊಳ್ಳುವ ವರೆಗೂ ಆ ಪದದಲ್ಲಿ ತಪ್ಪೇನಿರುವದಿಲ್ಲ. “ನನ್ನ ಮಾತುಗಳನ್ನು ಗುರುತಿಟ್ಟು” ಎಂದು ನಾವು ಹೇಳುವಾಗ, ನಮ್ಮ ತಾತ್ಪರ್ಯವು “ನನ್ನ ಮಾತುಗಳನ್ನು ನಿರ್ಲಕ್ಷಿಸಬೇಡ; ನಾನು ಹೇಳುವದನ್ನು ಜಾಗರೂಕತೆಯಿಂದ ಗುರುತಿಟ್ಟು” ಎಂದಾಗಿರುತ್ತದೆ. ಹೇಗೂ, ಕೆಲವರು ತಾವು ಸುಳ್ಳು ಬೋಧಕನೆಂದು ಪರಿಗಣಿಸುವ ಯಾರನ್ನೇ ಆಗಲಿ ಅವರಿಗೆ ಸಾರ್ವಜನಿಕವಾಗಿ “ಹೆಸರು ಪಟ್ಟಿ ಕಟ್ಟಿ ಅವರಿಗೆ ಮುದ್ರೆ ಹಾಕುವ” ಜವಾಬ್ದಾರಿಯನ್ನು ದೇವರು ತಮಗೆ ಕೊಟ್ಟಿರುತ್ತಾನೆಂಬ ಅರ್ಥಬರುವಂತೆ ಈ “mark” (“ಗುರುತಿಸು”) ಎಂಬ ಆಂಗ್ಲ ಪದವನ್ನು ಬಳಸಿಕೊಂಡಿರುತ್ತಾರೆ. ಈ ವಿಧವಾದ ಕಾರ್ಯವು *skopeō* ಎಂಬದರಲ್ಲಿ ಸೇರ್ಪಡೆಯಾಗಿರುವದಿಲ್ಲ ಅಥವಾ ಸೂಚ್ಯಾರ್ಥವಾಗಿ ಇರುವದಿಲ್ಲ. ಈ ಪದದ ಸೂಚ್ಯಾರ್ಥಗಳಾವವು? ಈ ಕೆಳಗಿನ ಅನುವಾದಗಳನ್ನು ಪರಿಗಣಿಸಿರಿ:

“ಹುಷಾರಾಗಿರು” (NCV).

“ಎಚ್ಚರಿಕೆಯಿಂದಿರು” (TEV; NIV; SEB; CJB; CEV; NLT; McCord).

“ಲಕ್ಷ್ಯವಿಡಿರಿ” ಅಥವಾ “ಗಮನಿಸಿರಿ” (RSV; NKJV).

“ಮೇಲೆ ಕಣ್ಣಿಟ್ಟಿರು” (NASB; NEB).

“ಮೇಲೆ ಎಚ್ಚರಿಕೆಯಿಂದ ಒಂದು ಕಣ್ಣಿಟ್ಟಿರು” (Phillips).

“ವಿರುದ್ಧವಾಗಿ ನಿಮ್ಮ ಎಚ್ಚರಿಕೆಯಲ್ಲಿರಿ” (JB).

ಲೋಕದಲ್ಲಿ ಸುಳ್ಳು ಬೋಧಕರಿದ್ದಾರೆ ಮತ್ತು ಅವರು ರೋಮಾಪುರಕ್ಕೆ ಈಗಾಗಲೇ ಬಂದಿಲ್ಲವಾದಲ್ಲಿ, ಮುಂದೆ ಅವರು ಅಲ್ಲಿಗೆ ಬರಲಿರುವರು ಎಂಬುದನ್ನು ತನ್ನ ವಾಚಕರು ಅರಿತುಕೊಳ್ಳಬೇಕೆಂಬುದು ಪೌಲನ ಬಯಕೆಯಾಗಿತ್ತು. ರೋಮಾಪುರದಲ್ಲಿನ ಕ್ರೈಸ್ತರು ಯಾವ ಬೋಧನೆಯನ್ನಾದರೂ ಸುಮ್ಮನೆ ಸ್ವೀಕರಿಸಿಕೊಳ್ಳುವುದು ಆತನಿಗೆ ಇಷ್ಟವಿರಲಿಲ್ಲ. ಆದರೆ ಕರ್ತನ ಪ್ರೇರಿತ ಸಂದೇಶಕರಿಂದ ಕೊಡಲ್ಪಟ್ಟಿರುವ ಉಪದೇಶಕ್ಕೆ ವಿರುದ್ಧವಾದ ಸಿದ್ಧಾಂತಗಳ ವಿಷಯದಲ್ಲಿ ಹುಷಾರಾಗಿರಬೇಕೆಂದು ಬೇಡಿಕೊಂಡನು.

ಎರಡನೆಯದಾಗಿ, ಸುಳ್ಳುಬೋಧಕರನ್ನು “ಬಿಟ್ಟು ತೊಲಗಿ ಹೋಗಿರಿ” ಎಂದು ಪೌಲನು ಹೇಳುತ್ತಾನೆ. ಇಲ್ಲಿರುವ ಗ್ರೀಕ್ ಪದವು ἐκκλίνω (*ekklinō*) ಎಂಬ ಪದದಿಂದ ಬಂದದ್ದಾಗಿದ್ದು, ಅದರರ್ಥವು “ರಿಂದ ದೂರಕ್ಕೆ ತೊಲಗಿರಿ, ಪಕ್ಕಕ್ಕೆ ತಿರುಗಿರಿ” ಎಂದಾಗಿರುತ್ತದೆ.⁴⁸ ಹಲವಾರು ತರ್ಜುಮೆಗಳು “ತೊಲಗಿರಿ” ಎಂಬ ಪದವನ್ನು ಹೊಂದಿವೆ (KJV; NKJV; RSV; NRSV). ಇನ್ನು ಕೆಲವು ಅನುವಾದಗಳು ಈ ಕೆಳಗಿನಂತಿವೆ:

“ಅವರಿಂದ ದೂರವಾಗಿ ಇರಿ” (NIV; CJB).

“ಅವರಿಂದ ದೂರಕ್ಕೆ ಉಳಿಯಿರಿ” (CEV; NCV).

“ಅವರಿಂದ ತಪ್ಪಿಸಿಕೊಂಡು ಸಾಗಿರಿ” (Phillips).

ಅನ್ನೋನ್ಯತೆಯನ್ನು ಔಪಚಾರಿಕವಾಗಿ ಒಂದು ಹಿಂತೆಗೆದುಕೊಳ್ಳುವಿಕೆಯನ್ನು ಸಹ ಈ ಆಜ್ಞೆಯಲ್ಲಿ ಸೇರ್ಪಡೆಗೊಳಿಸಬಹುದಾಗಿದೆ (ನೋಡಿರಿ ಮತ್ತಾಯ 18:15-17; 1 ಕೊರಿಂಥ 5:3-5; 2 ಥೆಸಲೋನಿಕ 3:14, 15; ತೀತನಿಗೆ 3:10, 11), ಆದರೆ ಪೌಲನು ವೈಯಕ್ತಿಕ ಜವಾಬ್ದಾರಿಕೆಯ ಮೇಲೆ ಒತ್ತು ಕೊಡುತ್ತಿದ್ದಾನೆ. ಸುಳ್ಳು ಬೋಧಕರನ್ನು ನಿರುತ್ಸಾಹಗೊಳಿಸಬೇಕಾದ ಜವಾಬ್ದಾರಿಯು ಪ್ರತಿಯೊಬ್ಬ ಕ್ರೈಸ್ತನಿಗೂ ಇರುತ್ತದೆ. ನಿಯಮದಂತೆ ನೋಡುವುದಾದರೆ, ಇದನ್ನು ಅವರೊಂದಿಗೆ ವಾಗ್ವಾದ ಮಾಡುವುದರಿಂದ ಸಾಧಿಸುವುದಕ್ಕಾಗುವುದಿಲ್ಲ.⁴⁹ ಆದರೆ ಅವರನ್ನು “ಬಿಟ್ಟು ತೊಲಗಿ ಹೋಗುವ” ಮೂಲಕ, ಅವರಿಂದ “ದೂರವಿರುವ” ಮೂಲಕ ಸಾಧಿಸಬಹುದಾಗಿದೆ. ಅವರನ್ನು ಮನೆಯೊಳಕ್ಕೆ ಸಹವಾಸವನ್ನು ಮಾಡದಿರಿ (ನೋಡಿರಿ 2 ಯೋಹಾನ್ 10, 11); ದೋಷವೂರಿತ ಉಪದೇಶವನ್ನು ಹರಡಿಸುವುದಕ್ಕೆ ಅವರಿಗೆ ಅವಕಾಶವನ್ನು ಕೊಡಬೇಡಿರಿ.

ವಚನ 18. ಪೌಲನ ಎಚ್ಚರಿಸುವಿಕೆಯು ಮುಂದುವರಿದ ಹಾಗೆ, ನಿಜವಾಗಿಯೂ ಸುಳ್ಳುಬೋಧಕರು ಯಾವ ಉದ್ದೇಶಕ್ಕೋಸ್ಕರ ಇದ್ದಾರೆಂಬುದನ್ನು ಬಯಲುಗೊಳಿಸುತ್ತಾನೆ. ಆತನು ಹೀಗೆ ಹೇಳಿದನು, ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ. ಈ ವಾಕ್ಯಭಾಗವು ಅಕ್ಷರಶಃ ಅವರು “ತಮ್ಮ ಹೊಟ್ಟೆಯ ಸೇವಕರು” ಎಂದು ಹೇಳುತ್ತದೆ (ನೋಡಿರಿ KJV). ಪೌಲನು ಫಿಲಿಪ್ಪಿ 3:18, 19ರಲ್ಲಿ ಅದೇ ಪದವನ್ನು κοιλία (*koilia*) ಬಳಸಿದನು: “. . . ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; . . . ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು [ಹಸಿವೆ].” ತಪ್ಪನ್ನು ಬೋಧಿಸುವ ಆ ಉಪದೇಶಕರಿಗೆ ಯೇಸುವನ್ನು ಮಹಿಮೆ ಪಡಿಸುವ ಬಗ್ಗೆಯಾಗಲಿ ಜನರ ಭಕ್ತಿವೃದ್ಧಿಗೊಳಿಸುವ ಬಗ್ಗೆಯಾಗಲಿ ಚಿಂತೆಯಿರಲಿಲ್ಲ. ಅವರ ಚಿಂತೆಯೆಲ್ಲವೂ ಅವರ ಬಗ್ಗೆಯೇ ಆಗಿತ್ತು: ಅವರ “ಹೊಟ್ಟೆಗಳನ್ನು” ತುಂಬಿಸಿಕೊಳ್ಳುವುದು, ಅವರ ಆಶೆಗಳನ್ನು ಈಡೆರಿಸಿಕೊಳ್ಳುವುದು.

ಪೌಲನು ಮುಂದುವರಿದು ಹೇಳುತ್ತಾನೆ, ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ. “ನಯದ ನುಡಿಗಳು” ಎಂಬುದು χρηστολογία (*chrēstologia*) ಎಂಬ ಪದದಿಂದ ಬಂದದ್ದಾಗಿದೆ, ಅದು χρηστός (*chrēstos*, “ಹಿತ”) ಮತ್ತು λόγος (*logos*, “ವಾಕ್ಯ”) ಎಂಬ ಪದಗಳ ಸಂಯೋಜನೆಯಾಗಿರುತ್ತದೆ. ಅದು “ನಯವಾದ, ಬೆಣ್ಣೆಯಂತೆ ಮಾತಾಡುವುದನ್ನು” ಸೂಚಿಸುತ್ತದೆ.⁵⁰ “ಹೊಗಳಿಕೆಯ ಮಾತುಗಳಿಂದಲೂ” ಎಂಬುದು εὐλογία (*eulogia*) ಎಂಬ ಪದದಿಂದ ಬಂದದ್ದಾಗಿದೆ, ಅದು εὐ (*eu*, “ಶುಭ”) ಮತ್ತು λόγος (*logos*, “ವಾಕ್ಯ”) ಎಂಬ ಪದಗಳ ಸಂಯೋಜನೆಯಾಗಿರುತ್ತದೆ, ಅದು ಇಲ್ಲಿ ಒಂದು ಕೆಟ್ಟ ಅರ್ಥದಲ್ಲಿ ಬಳಸಲ್ಪಟ್ಟಿದೆ. ಸುಳ್ಳು ಬೋಧಕರು ಒರಟು ಮಾತು ಮತ್ತು ನಾಜೂಕಲ್ಲದ ನಡವಳಿಕೆಗಳಿಂದ ಗುರುತಿಸಲ್ಪಡುವುದಿಲ್ಲ. ಅನೇಕ ಸಾರಿ, ಅವರು ಆಹ್ವಾನದ ಕರವಾದ ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ ಮತ್ತು ಅವರ ಸಹವಾಸವು ಹರ್ಷಗೊಳಿಸುವಂಥದ್ದಾಗಿರುತ್ತದೆ. ಅನೇಕರು ಉತ್ತಮ ವಾಗ್ಮಿಗಳಾಗಿದ್ದು ಮನವೋಲಿಸುವಂಥ ರೀತಿಯಲ್ಲಿ ವಾದವನ್ನು ಮುಂದಿಡುವವರಾಗಿರುತ್ತಾರೆ—ಅಂದರೆ, ಸತ್ಯದಲ್ಲಿ ನೆಲೆಯಾಗಿರದಂಥವರನ್ನು ಮನವೋಲಿಸುತ್ತಾರೆ.

ತಪ್ಪನ್ನು ಬೋಧಿಸುವ ಇವರು “ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.” “ನಿಷ್ಕಪಟಿಗಳ” ಎಂಬುದು ἄκακος (akakos) ಎಂಬ ಪದದಿಂದ ಬಂದದ್ದಾಗಿದ್ದು, ಅದು ನಕಾರಾತ್ಮಕ α (a) ವನ್ನು κακος (kakos, “ಕೆಟ್ಟ”) ಎಂಬದರೊಂದಿಗೆ ಒಂದುಗೂಡಿಸುತ್ತದೆ; ಇದರ ಅರ್ಥವು “ಕೆಟ್ಟದ್ದು ಇಲ್ಲದವರ” ಎಂದಾಗಿರುತ್ತದೆ. ಈ ಪದವು “ಮುಗ್ಧ” ಅಥವಾ “ವಂಚಕತನವಿಲ್ಲದ” ಎಂಬದನ್ನು ಸೂಚಿಸುತ್ತದೆ. NIVಯಲ್ಲಿ “ಮೋಸ ತಿಳಿಯದ” ಎಂದಿರುತ್ತದೆ. ಈ ವರ್ಣನೆಯಲ್ಲಿ ಹೊಸದಾಗಿ ಪರಿವರ್ತನೆಗೊಂಡವರು ಮತ್ತು ಆತ್ಮಿಕ ಜ್ಞಾನದಲ್ಲಿ ಬೆಳೆಯದಿರುವಂತಹ ಜನರು ಸೇರಿದ್ದಾರೆ (ನೋಡಿರಿ ಇಬ್ರಿಯ 5:12). ಇಂಥವರು ಈ “ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ” ಮೋಸಗೊಳಿಸುವ ಸುಳ್ಳು ಬೋಧಕರಿಗೆ ತಕ್ಕದಾದ ಗುರಿಯಾಗಿರುತ್ತಾರೆ. ನಾವೆಲ್ಲರೂ ಸಂದೇಹದಿಂದ ಕೇಳಿಸಿಕೊಳ್ಳುವವರಾಗಿ ಇರುವ ಅಗತ್ಯವಿದೆ, ನಾವು ಆಲಿಸುವದಲ್ಲವನ್ನೂ ದೇವರ ವಾಕ್ಯದೊಂದಿದ ಹೋಲಿಸಿ ನೋಡಬೇಕು (ನೋಡಿರಿ ಅಪೊಸ್ತಲರ ಕೃತ್ಯಗಳು 17:11). MSGಯಲ್ಲಿ “ಬೆಣ್ಣೆಯಂತೆ ಮಾತಾಡುವ ಕೆಟ್ಟತನದ ವಿಷಯದಲ್ಲಿ ಸುಲಭವಾಗಿ ವಂಚನೆಗೊಳಗಾಗದಿರಿ” ಎಂದಿರುತ್ತದೆ. ಒಂದು ಉಡುಗೋರೆ (ಕಾಣಿಕೆ) ಬಗ್ಗೆ ಆಲೋಚಿಸಿರಿ: ಮೇಲ್ದಡೆಯಲ್ಲಿ ಸುತ್ತಿರುವ ಆಕರ್ಷಕವಾದ ಅಲಂಕಾರದಿಂದ ವಿಸ್ಮಯಗೊಳ್ಳದಿರಿ, ಆದರೆ ಅದರೊಳಗೆ ಇರುವುದು ಏನೆಂಬುದನ್ನು ಜಾಗರೂಕತೆಯಿಂದ ಪರಿಕ್ಷಿಸಿರಿ.

ರೋಮಾಪುರದಲ್ಲಿ ಕ್ರಿಸ್ತನ ಧೈಯದ ಮೇಲೆ ಸುಳ್ಳು ಬೋಧನೆಯಿಂದಾಗಬಹುದಾದ ಪರಿಣಾಮವನ್ನು ನೆನಸಿ ಪೌಲನು ಬಹಳವಾಗಿ ಚಿಂತಿತನಾಗಿದ್ದನು. ಆ ದೋಷವೂರಿತ ಉಪದೇಶದ ವಿಷಯದಲ್ಲಿ ತನ್ನ ವಾಚಕರು ಎಚ್ಚರಿಕೆಯಿಂದಿದ್ದು ಅದು ಸಭೆಯವರಲ್ಲೆಲ್ಲಾ ಹರಡುವದಕ್ಕೆ ಮುಂಚೆಯೇ ಅದನ್ನು ತಡೆಯಬೇಕು ಎಂಬುದು ಪೌಲನ ಬಯಕೆಯಾಗಿತ್ತು.

ವಚನ 19. ಈ ಎಚ್ಚರಿಕೆಯನ್ನು ನೀಡಿದ ಬಳಿಕ, ಪೌಲನು ಶೀಘ್ರವೇ ಒಂದು ಸ್ಪಷ್ಟಣೆಯ ಮಾತನ್ನು ಸೇರ್ಪಡೆಗೊಳಿಸುತ್ತಾನೆ: ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದರಿಂದ ಇದನ್ನು ಬರೆದಿದ್ದೇನೆ. ಇಲ್ಲಿರುವ ಸೂಚ್ಯಾರ್ಥವೇನೆಂದರೆ ಆತನು ಸುಲಭವಾಗಿ ಮೋಸಕೊಳ್ಳಗಾಗಬಲ್ಲವರ ಕುರಿತಾಗಿ ಹೇಳುವಾಗ ಆತನು ರೋಮಾಪುರದ ಕ್ರೈಸ್ತರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಲಿಲ್ಲ ಎಂಬದೆ. ಪತ್ರಿಕೆಯ ಆರಂಭದಲ್ಲಿ, ಆತನು ಅವರಿಗೆ ಹೀಗೆ ಹೇಳಿದ್ದನು, “ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ” (1:8). ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ ಎಂದು ಆತನು ಹೇಳುತ್ತಾನೆ.

ಆತನು ಮುಂದುವರೆದು, ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ ಎಂದು ಸೇರ್ಪಡೆಗೊಳಿಸುತ್ತಾನೆ. “ಕಳಂಕವಿಲ್ಲದವರು” ಎಂಬುದು ἄκεραϊος (akeraios) ಎಂಬ ಪದದಿಂದ ಬಂದದ್ದಾಗಿದೆ, ಅದು ನಕಾರಾತ್ಮಕ α (a) ವನ್ನು κεράννυμι (kerannumi, “ಮಿಶ್ರಣಗೊಳಿಸು”) ಎಂಬದರೊಂದಿಗೆ ಒಂದುಗೂಡಿಸುತ್ತದೆ. ಈ ಪದದ ಅರ್ಥವು “ಮಿಶ್ರಣಗೊಳ್ಳದ” ಅಥವಾ “ನಿರ್ಮಲ” ಎಂದಾಗಿರುತ್ತದೆ. ಇದು ವಂಚಕತನವಿಲ್ಲದಿರುವಿಕೆಯನ್ನು ಸೂಚಿಸುವದಕ್ಕೆ ಹೊಸ ಒಂದುಬಡಿಕೆಯಲ್ಲಿ ರೂಪಕಾರ್ಥದಲ್ಲಿ ಬಳಸಲ್ಪಟ್ಟಿರುತ್ತದೆ.⁵²

ಬೇರೊಂದು ಕಡೆಯಲ್ಲಿ, ಪೌಲನು ತನ್ನ ವಾಚಕರಿಗೆ ಹೀಗೆ ಬುದ್ಧಿವಾದ ಹೇಳುತ್ತಾನೆ, “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಕರಾಗಿರಬೇಕು” (1 ಕೊರಿಂಥ 14:20). ಯೇಸು ತನ್ನ ಶಿಷ್ಯರನ್ನು ಸೇವೆಗೆ ಕಳುಹಿಸಿ ಕೊಡುವ ವೇಳೆಯಲ್ಲಿ ಇದೇ ಭಾಷೆಯನ್ನು ಬಳಸಿದನು: “ಸರ್ವಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ” (ಮತ್ತಾಯ 10:16). ಹಳೆಯ ಒಡಂಬಡಿಕೆಯ ಬಳಕೆಯಲ್ಲಿ, “ಜ್ಞಾನ” ದಲ್ಲಿ ಅನೇಕ ಸಾರಿ ಕುಶಲತೆ ಮತ್ತು ಅನುಭವ ಸಹ ಸೇರಿರುತ್ತಿತ್ತು. ಪೌಲನು ಹೇಳುವ ಬುದ್ಧಿವಾದವನ್ನು ವಿವಿಧ ಪದಗುಚ್ಛಗಳಲ್ಲಿ ವಿವರಿಸಬಹುದಾಗಿದೆ:

“ಒಳ್ಳೇತನದಲ್ಲಿ ಪರಿಣಿತರಾಗಿರಿ ಆದರೆ ಕೆಟ್ಟತನದಲ್ಲಿ ಅಮಾಯಕರಾಗಿರಿ.”

“ಒಳ್ಳೇತನದ ವಿಷಯದಲ್ಲಿ ಕುಶಲತೆಯುಳ್ಳವರಾಗಿರಿ ಮತ್ತು ಕೆಟ್ಟತನದಲ್ಲಿ ದಡ್ಡರಾಗಿರಿ.”

“ಒಳ್ಳೇತನದ ವಿಷಯದಲ್ಲಿ ಅನುಭವಶಾಲಿಯಾಗಿರಿ ಮತ್ತು ಕೆಟ್ಟತನದ ವಿಷಯದಲ್ಲಿ ಅನುಭವವಿಲ್ಲದವರಾಗಿರಿ.”

ಬುದ್ಧಿವಾದಕ್ಕೆ ಮುಂಚೆ ಆಂಗ್ಲ ಬೈಬಲಿನಲ್ಲಿ “ಆದರೆ” ಎಂಬ ಪದವು ಸೂಚಿಸುವದೇನೆಂದರೆ ಸುಳ್ಳು ಬೋಧನೆಯ ವಿಷಯಕ್ಕೆ ಬಂದರೆ ರೋಮಾಪುರದಲ್ಲಿನ ಸಭೆಯು ನಂಬಿಕೆ ಮತ್ತು ವಿಧೇಯತ್ವಕ್ಕಾಗಿ ಸಹೋದರರಲ್ಲೆಲ್ಲಾ ವ್ಯಾಪಕವಾದ ಪ್ರಸಿದ್ಧಿಯನ್ನು ಹೊಂದಿತ್ತು ಎಂಬ ಕಾರಣಕ್ಕೆ ಅದು ಅಪರಾಜೇಯ ಆಗಿರಲಿಲ್ಲ ಎಂಬದೆ. ನದಸ್ಯರು ಜ್ಞಾನದಿಂದ ತುಂಬಿದವರು ಮತ್ತು ಒಬ್ಬರಿಗೊಬ್ಬರು ಬುದ್ಧಿಹೇಳುವದಕ್ಕೆ ಶಕ್ತರಾಗಿದ್ದರು ಎಂಬ ವಾಸ್ತವಾಂಶದ (15:14) ಅರ್ಥವು ಅವರನ್ನು ದಾರಿ ತಪ್ಪಿಸುವದಕ್ಕಾಗದು ಎಂಬದಾಗಿರಲಿಲ್ಲ. ಅವರು ನಮ್ಮದಿಯಿಂದಿದ್ದು ಮೈಮರೆಯಬಾರದಿತ್ತು; ಅವರು ಯಾವಾಗಲೂ ಎಚ್ಚರದಿಂದಿರಬೇಕಾದ ಅಗತ್ಯವಿತ್ತು.

ವಚನ 20a. ಒಂದು ವೇಳೆ ಅವರು ಅದನ್ನು ಮಾಡುವವರಾದರೆ, ಪೌಲನು ಅವರಿಗೆ ಈ ಭರವಸೆಯನ್ನು ಕೊಡುತ್ತಾನೆ: ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು. “ತುಳಿಸಿಬಿಡುವನು” (συντριβῶ, *suntribō* ಎಂಬದರಿಂದ ಬಂದದ್ದು) ಸಂಪೂರ್ಣ ಸೋಲಿಸುವಿಕೆಯನ್ನು ಸೂಚಿಸುತ್ತದೆ.⁵³ ಇಲ್ಲಿ ಬಳಸಲಾಗಿರುವ ಭಾಷೆಯು ನಮಗೆ ಆದಿ 3:15ರ ವಾಗ್ದಾನವನ್ನು ಜ್ಞಾಪಕಪಡಿಸುತ್ತದೆ, ಅದು ಶಿಲುಬೆಯೆಡೆಗೆ ಬೆರಳು ತೋರಿಸುವದಾಗಿತ್ತು. ಶಿಲುಬೆಗೇರುವ ಮೂಲಕ, ಯೇಸು ಸೈತಾನನನ್ನು ಸೋಲಿಸಿದನು (ಇಬ್ರಿಯ 2:14). ಈಗ ನಾವು ಸೋಲಿಸಲ್ಪಟ್ಟಿರುವ ಆದರೆ ಈಗಲೂ ಅಪಾಯಕರವಾಗಿರುವಂಥ ಒಬ್ಬ ವೈರಿಯ ವಿರುದ್ಧ ಹೋರಾಡುವವರಾಗಿದ್ದೇವೆ (1 ಪೇತ್ರ 5:8).

ಕೆಲವರು ರೋಮಾ 16:20ರ ವಾಗ್ದಾನವನ್ನು “ಶೀಘ್ರವಾಗಿ” ಎಂಬುದು “ಸನ್ನಿಹಿತ” (ಯಾವದೇ ಗಳಿಗೆಯಲ್ಲಿ) ಎಂದು ಸೂಚಿಸುವದಾಗಿದೆ ಎಂದಾಗಿದ್ದು ಅದು ಲೋಕಾಂತ್ಯವನ್ನು ಸೂಚಿಸುತ್ತದೆಂದು ಭಾವಿಸುತ್ತಾರೆ. ಬಹುಶಃ, ಪೌಲನು ರೋಮಾಪುರದಲ್ಲಿರುವವರಿಗೆ ಒಂದು ಭರವಸೆಯನ್ನು ಕೊಡುತ್ತಿರಬಹುದಾಗಿದೆ, ಏನೆಂದರೆ ಅವರು ಎಚ್ಚರದಿಂದ ಉಳಿಯುವದಾದಲ್ಲಿ, ದೇವರು ಅವರಿಗೆ ಸೈತಾನನ ಮತ್ತು ಆತನ ಕೆಲಸದವರ ಮೇಲೆ

ಸಂಪೂರ್ಣ ಜಯವನ್ನು ಅನುಗ್ರಹಿಸುವನು ಎಂಬುದೆ. (ಅಂತೂ, ನಯದ ನುಡಗಳನ್ನಾಡುವ, ಹೊಗಳಿಕೆಯ ಮಾತುಗಳನ್ನಾಡುವ ಸುಳ್ಳು ಬೋಧಕರ ಹಿಂದಿರುವವನು ಯಾರು? ಸೈತಾನ.)

ಪೌಲನ ಜೊತೆ ಕೆಲಸದವರಿಂದ ವಂದನೆಗಳು (16:20b-24)

^{20b}ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

²¹ನನ್ನ ಜೊತೆಕೆಲಸದವನಾದ ತಿಮೊಥೆಯನೂ ನನ್ನ ಸ್ವಜನರಾದ ಲುಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. ²²ಈ ಪತ್ರಿಕೆಯನ್ನು ಬರೆದ ತರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ. ²³ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ ಸಹೋದರನಾದ ಕ್ಲರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. ²⁴[ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮಿಲ್ಲರ ಸಂಗಡ ಇರಲಿ. ಆಮೆನ್.]

ವಚನ 20b. ಪೌಲನು ಭರವಸೆಯ ಮಾತನ್ನು ಹೇಳಿಯಾದ ಬಳಿಕ (16:20a) ಒಂದು ಕ್ಲುಪ್ತವಾದ ಅಂತ್ಯಾಶೀರ್ವಾದ ನೀಡುತ್ತಾನೆ: ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ನಾವು ದೋಷವೂರಿತ ಉಪದೇಶದ ವಿಚಾರದಲ್ಲಿ ಪೌಲನು ನೀಡಿದ ಬುದ್ಧಿವಾದವನ್ನು ಅನುಸರಿಸುವುದಾದರೆ, ಕರ್ತನು ಸಹ ನಮಗೆ ಜಯವನ್ನು ಕೊಡುವನು, ಮತ್ತು ಆತನ ಕೃಪೆಯು ನಿಮ್ಮೊಂದಿಗೆ ಇರುವುದು.

ವಚನ 21. ಬಳಿಕ ಪೌಲನು ಕೊರಿಂಥದಲ್ಲಿರುವ ಕ್ರೈಸ್ತರು ರೋಮಾಪುರದಲ್ಲಿರುವ ಕ್ರೈಸ್ತರಿಗೆ ವಂದನೆಗಳನ್ನು ತಿಳಿಸುತ್ತಾರೆಂದು ಹೇಳುತ್ತಾನೆ. ಇತರ ಸ್ಥಳಗಳಲ್ಲಿರುವ ಸಹೋದರರ ಮತ್ತು ಸಹೋದರಿಯರ ನೆನಪುಗಳಲ್ಲಿ ಮತ್ತು ಪ್ರಾರ್ಥನೆಗಳಲ್ಲಿ ಅವರಿರುತ್ತಾರೆಂಬುದನ್ನು ಪೌಲನು ತನ್ನ ವಾಚಕರಿಗೆ ತಿಳಿಯಪಡಿಸುತ್ತಾನೆ. ಕೆಲವು ವಚನಗಳ ಮುಂಚೆ, ಆತನು ಎಲ್ಲರೂ ಒಟ್ಟಾರೆಯಾಗಿ ವಂದಿಸುತ್ತಾರೆಂದು ತಿಳಿಸಿದ್ದನು (16:16); ಇಲ್ಲಿ, ಆತನು ನಿರ್ದಿಷ್ಟವಾದ ವ್ಯಕ್ತಿಗಳು ತಿಳಿಸುವ ವಂದನೆಗಳನ್ನು ಸೇರ್ಪಡೆಗೊಳಿಸುತ್ತಾನೆ. 21ರಿಂದ 24 ವಚನಗಳಿಂದ ನಮ್ಮಿಲ್ಲಂಟಾಗುವ ಅನಿಸಿಕೆಯೇನೆಂದರೆ, ಪೌಲನು ಕೊರಿಂಥದಲ್ಲಿರುವ ಗಾಯನೆಂಬ ಅತಿಥಿಸತ್ಕಾರಿಯಾದ ಕ್ರೈಸ್ತನೊಬ್ಬನ ಮನೆಯಲ್ಲಿ ತನ್ನ ಪತ್ರಿಕೆಯನ್ನು ಹೇಳಿ ಬರೆಸುತ್ತಿದ್ದರೆ ಉಳಿದವರೆಲ್ಲಾ ಆತನು ಮಾತಾಡುವದನ್ನು ಕೇಳಿಸಿಕೊಳ್ಳುತ್ತಾ ಇದ್ದರು ಎಂಬುದೆ. ಬಹುಶಃ ಈ ಹಂತದಲ್ಲಿ ಅವರು ತಾವು ಸಹ ವಂದನೆಗಳನ್ನು ಸೇರ್ಪಡೆಗೊಳಿಸಬಹುದೋ ಎಂದು ಪೌಲನನ್ನು ಕೇಳಿಕೊಂಡಿರಬಹುದಾಗಿದೆ.

ಮೊದಲನೆಯದಾಗಿ ಉಲ್ಲೇಖಿಸಲ್ಪಟ್ಟ ವ್ಯಕ್ತಿಯು ನಮಗೆ ಪರಿಚಿತನಾಗಿರುವವನು: ನನ್ನ ಜೊತೆಕೆಲಸದವನಾದ ತಿಮೊಥೆಯನೂ . . . ವಂದನೆಗಳನ್ನು ಹೇಳುತ್ತಾರೆ. ತಿಮೊಥೆಯನು ಪೌಲನಿಂದ ಪರಿವರ್ತನೆಗೊಳಿಸಲ್ಪಟ್ಟಿದ್ದ ಯುವಕನಾಗಿದ್ದನು⁵⁴ ಮತ್ತು ಪೌಲನ ಸಂಗಡ

ಪ್ರಯಾಣದಲ್ಲಿ ಜೊತೆಗಾರನಾದನು. ಕಳೆದ ಎಂಟು ಅಥವಾ ಅಧಿಕ ವರ್ಷಗಳಿಂದ, ತಿಮೋಥೆಯನು ಅವನ ಜೊತೆಯಾಗಿಯೇ ಇದ್ದನು. ಅನಂತರದಲ್ಲಿ ಪೌಲನು ಆತನ ಬಗ್ಗೆ ಹೀಗೆ ಬರೆಯುತ್ತಾನೆ, “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. ತಿಮೋಥೆಯನ ಗುಣವನ್ನು ನೀವು ನೋಡಿ ತಿಳುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬುದು ನಿಮಗೆ ಗೊತ್ತುಂಟು” (ಫಿಲಿಪ್ಪಿ 2:20, 22). ಈ ನಂಬಿಗಸ್ತ ಯುವ ಕೆಲಸಗಾರನು ರೋಮಾಪುರದಲ್ಲಿರುವವರಿಗೆ ತನ್ನ ವಂದನೆಗಳನ್ನು ತಿಳಿಸುತ್ತಾನೆ.

ಪೌಲನು ಮುಂದುವರೆದು ನನ್ನ ಸ್ವಜನರಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. “ಲೂಕ್ಯನು” ಎಂಬುದು ವೈದ್ಯನಾದ ಲೂಕನನ್ನು ಸೂಚಿಸುತ್ತಿರಬಹುದಾಗಿದೆ, ಆದರೆ ಬಹುಶಃ ಈ ಮೂವರು ಒಟ್ಟಾಗಿ ಪೌಲನ “ಸ್ವಜನರು” ಎಂಬ ಗುಂಪಾಗಿ ಸೇರ್ಪಡೆಗೊಳಿಸಿರಬಹುದಾಗಿದೆ. “ಸ್ವಜನರಾದ” ಎಂಬುದನ್ನು ಪೌಲನ ಸಂಬಂಧಿಕರು ಎಂದು ಪರಿಗಣಿಸಿದರೂ ಸರಿಯೇ ಅಥವಾ ಜೊತೆ ಯೆಹೂದ್ಯರು ಎಂದು ಪರಿಗಣಿಸಿದರೂ ಸರಿಯೇ (16:7ರ ಮೇಲಿನ ವ್ಯಾಖ್ಯೆಗಳನ್ನು ನೋಡಿರಿ), ಅದು ಅವರೆಲ್ಲರನ್ನೂ ಯೆಹೂದ್ಯರನ್ನಾಗಿಸುತ್ತದೆ—ಮತ್ತು ಲೂಕನು ಒಬ್ಬ ಅನ್ಯಜನಾಂಗದವನಾಗಿದ್ದನು (ಕೊಲೊಸ್ಸೆ 4:10, 11, 14). ಈ ಮೂರು ಹೆಸರುಗಳ ರೂಪಗಳು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುತ್ತವೆ (13:1; 17:5-9; 20:4), ಆದರೆ ಹೆಸರಿಸಲ್ಪಟ್ಟಿರುವ ಮೂವರಲ್ಲಿ ಯಾರಾದರೂ ಆ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟವರೇ ಆಗಿರುತ್ತಾರೋ ಎಂಬುದು ನಮಗೆ ಖಚಿತವಾಗಿ ತಿಳಿಯದು.

ವಚನ 22. ಈ ವಚನವು ಆಸಕ್ತಿಕರವಾಗಿರುತ್ತದೆ: ಈ ಪತ್ರಿಕೆಯನ್ನು ಬರೆದ ತತ್ಯನು ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ. ನಿಯಮದ ಪ್ರಕಾರ, ಪೌಲನು ತನ್ನ ಪತ್ರಿಕೆಯನ್ನು ಇತರರಿಗೆ ಹೇಳುತ್ತಿದ್ದರೆ, ಅವರು ಅದನ್ನು ಬರೆಯುತ್ತಿದ್ದರು. (ಹಾಗೆ ಬರೆಯುವವನಿಗೆ ಬಳಸುವ ಪದವು ಲ್ಯಾಟಿನ್ ಭಾಷೆಯ “amanuensis” ಎಂಬ ಒಂದು ಪದದಿಂದ ಬಂದದ್ದಾಗಿರುತ್ತದೆ.) ಈ ರೀತಿಯ ಬರಹಗಾರರಲೊಬ್ಬನು ತನ್ನ ಒಂದು ಮಾತನ್ನು ಸೇರ್ಪಡೆಗೊಳಿಸಿದ್ದು ಈ ಒಂದೇ ಸಂದರ್ಭದಲ್ಲಿ ಮಾತ್ರವೇ ಆಗಿರುತ್ತದೆ. ಬಹುಶಃ ತತ್ಯನು ತನ್ನ ವಂದನೆಗಳನ್ನು ಸೇರ್ಪಡೆಗೊಳಿಸಲೋ ಎಂದು ಪೌಲನನ್ನು ಕೇಳಿಕೊಂಡಿರಬಹುದಾಗಿದೆ, ಅಥವಾ ಆತನೇನಾದರೂ ಒಂದು ವೈಯಕ್ತಿಕ ಮಾತನ್ನು ಸೇರ್ಪಡೆಗೊಳಿಸಲು ಇಚ್ಛಿಸುತ್ತಾನೋ ಎಂದು ಪೌಲನು ಆತನನ್ನು ಕೇಳಿರಬಹುದಾಗಿದೆ.

ವಚನ 23. ತತ್ಯನು ಮುಗಿಸಿದ ಬಳಿಕ, ಪೌಲನು ಅಲ್ಲಿದ್ದ ಬೇರೆಯವರು ಹೇಳಿದ ವಂದನೆಗಳನ್ನು ತಿಳಿಸುವದಕ್ಕೆ ಮುಂದುವರಿಸುತ್ತಾನೆ: ನನಗೂ ಸಮಸ್ತ ಸಭೆಗಳಿಗೂ ಅತಿಥಿಸತ್ತಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈತನು ಬಹುಶಃ ಪೌಲನು ಕೊರಿಂಥದಲ್ಲಿ ದೀಕ್ಷಾಸ್ನಾನ ಮಾಡಿಸಿದ್ದ ಅದೇ ಗಾಯನು ಆಗಿರಬಹುದಾಗಿದೆ (1 ಕೊರಿಂಥ 1:14). ಈತನು ಅಪೊಸ್ತಲರ ಕೃತ್ಯಗಳು 18:7ರಲ್ಲಿ ಉಲ್ಲೇಖಿಸಲ್ಪಟ್ಟಿರುವ ತೀತಯುಸ್ತನು ಎಂದು, ಗಾಯನ ಪೂರ್ಣ ಹೆಸರು ಗಾಯನು ತೀತಯುಸ್ತ ಎಂದು ಸಹ ಕೆಲವರು ಅಭಿಪ್ರಾಯ ಪಡುತ್ತಾರೆ.⁵⁵ ಪೌಲನು ಕೊರಿಂಥಕ್ಕೆ ಪ್ರಯಾಣಿಸಿದ್ದ ಈ ಸಂದರ್ಭದಲ್ಲಿ

ಗಾಯನ ಮನೆಯಲ್ಲಿ ತಂಗಿದ್ದನೆಂದು ಸ್ಪಷ್ಟವಾಗಿ ತೋರುತ್ತದೆ. ಈ ಸಹೋದರನು ಒಂದು ಬೃಹತ್ ಮನೆಯನ್ನು ಹೊಂದಿದ್ದನೆಂದು ತೋರುತ್ತದೆ. ಆಗಾಗ್ಗೆ, ಸಭೆಯ ಎಲ್ಲಾ ಸದಸ್ಯರನ್ನು ಆತನು ತನ್ನ ಮನೆಯೊಳಕ್ಕೆ ಆಮಂತ್ರಿಸುತ್ತಿದ್ದನು, ಮತ್ತು ಬಹುಶಃ ಆತನು ಬೇರೆ ಊರುಗಳಿಂದ ಬರುತ್ತಿದ್ದ ಕ್ರೈಸ್ತರಿಗೆ ಅತಿಥಿ ಸತ್ಕಾರವನ್ನು ಮಾಡುತ್ತಿದ್ದನು. ಅಲ್ಲದೆ ಕೊರಿಂಥದಲ್ಲಿನ ಸಭೆಯು ಆತನ ಮನೆಯಲ್ಲಿ ಕೂಡಿಬರುತ್ತಿದ್ದ ಸಾಧ್ಯತೆಯು ಸಹ ಇರುತ್ತದೆ (ನೋಡಿರಿ JB; TEV; CJB; NLT).

ಬಳಿಕ ಪೌಲನು ಹೀಗೆ ಹೇಳುತ್ತಾನೆ, ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ . . . ನಿಮಗೆ ವಂದನೆಗಳನ್ನು ಹೇಳುತ್ತಾರೆ. “ಖಜಾನೆಯ ಮೇಲ್ವಿಚಾರಕನು” ಎಂಬುದು οἰκονόμος (*oikonomos*) ಎಂಬ ಪದದ ಅನುವಾದವಾಗಿರುತ್ತದೆ, ಅದೊಂದು ಸಂಯುಕ್ತ ಪದವಾಗಿದ್ದು οἶκος (*oikos*, “ಮನೆ”) ಮತ್ತು νέμω (*nemō*, “ನಿರ್ವಹಿಸು”) ಎಂಬ ಪದಗಳನ್ನು ಒಂದುಗೂಡಿಸುವದಾಗಿದೆ.⁵⁷ ಒಂದು ಪಟ್ಟಣದ *oikonomos*ನ ಸ್ಥಾನ ಏನಾಗಿತ್ತೆಂಬುದು ನಮಗೆ ನಿಖರವಾಗಿ ತಿಳಿಯದು. ಬಹುಪಾಲು ತರ್ಜುಮೆಗಳಲ್ಲಿ “ಪಟ್ಟಣ ಖಜಾಂಚಿ” ಎಂದಿರುತ್ತದೆ (NASB; RSV; NRSV; JB; TEV; CJB; NCV; CEV; ESV) ಅಥವಾ “ಪಟ್ಟಣ [ದ] ಖಜಾಂಚಿ” ಎಂದಿರುತ್ತದೆ (NKJV; NEB; REB; McCord). NIVಯಲ್ಲಿ “ಸಾರ್ವಜನಿಕ ಕೆಲಸಗಳ ಪಟ್ಟಣ ನಿರ್ದೇಶಕ” ಎಂದಿದ್ದರೆ, SEBಯಲ್ಲಿ “ಪಟ್ಟಣದ ವ್ಯವಸ್ಥಾಪಕ” ಎಂದಿರುತ್ತದೆ. Phillips ತರ್ಜುಮೆಯಲ್ಲಿ “ಪಟ್ಟಣದ ಗುಮಾಸ್ತ” ಎಂದಿರುತ್ತದೆ.

ಇಂದು, ಹಳೇ ಕೊರಿಂಥ ಪಟ್ಟಣದ ಅವಶೇಷಗಳಿಗೆ ಭೇಟಿ ಕೊಡುವ ಪ್ರವಾಸಿಗಳಿಗೆ ಸುಮಾರು ಎರಡಕ್ಕೆ ಏಳು ಅಡಿಗಳಷ್ಟು ಗಾತ್ರದ ಮತ್ತು ಏಳು ಇಂಚುಗಳಷ್ಟು ಎತ್ತರದ ಅಕ್ಷರಗಳನ್ನೊಳಗೊಂಡಿರುವ ಸುಣ್ಣಕಲ್ಲಿನ ಫಲಕವೊಂದನ್ನು ತೋರಿಸಲಾಗುತ್ತದೆ. ಅದನ್ನು ಕನ್ನಡದಲ್ಲಿ ಅನುವಾದಿಸುವದಾದರೆ, ಆ ಫಲಕದಲ್ಲಿನ ಮಾತುಗಳು ಹೀಗಿರುತ್ತವೆ, “ಎರಸ್ತನು ತನ್ನ ನಗರಾಧಿಪತ್ಯಕ್ಕೆ ಪ್ರತಿಯಾಗಿ ತನ್ನ ಸ್ವಂತ ಖರ್ಚಿನಲ್ಲಿ [ಪಾದಚಾರಿ ದಾರಿಯನ್ನು] ಹಾಕಿಸಿದನು.” John McRay ಹೀಗೆ ಬರೆಯುತ್ತಾನೆ, “ಉತ್ಪನ್ನದಲ್ಲಿ ಸಿಕ್ಕ ಇತರೆ ಪುರಾವೆಗಳಿಂದ ತಿಳಿಯುವದೇನೆಂದರೆ ಈ ಎರಸ್ತನು ರೋಮಾ 16:23ರಲ್ಲಿ ಪೌಲನಿಂದ ಉಲ್ಲೇಖಿಸಲ್ಪಟ್ಟಿರುವ ‘ಪಟ್ಟಣದ ಖಜಾನೆಯ ಮೇಲ್ವಿಚಾರಕ’ನೇ ಹೊರತು ಮತ್ಯಾರೂ ಅಲ್ಲ . . . ಎಂದು ಗುರುತಿಸಲ್ಪಟ್ಟಿದ್ದಾನೆ.”⁵⁸ ಹೇಗೂ, ಈ ತೀರ್ಮಾನವು, ವಿಶ್ವವ್ಯಾಪಿಯಾಗಿ ಅಂಗೀಕರಿಸಲ್ಪಟ್ಟಿರುವದಿಲ್ಲ.

ಪೌಲನು ಕೊರಿಂಥದವರಿಗೆ ಬರೆಯುವ ವೇಳೆ, ಆ ಪಟ್ಟಣದಲ್ಲಿ ಕ್ರೈಸ್ತರಾದವರೊಳಗೆ “ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ” ಎಂಬುದನ್ನು ಆತನು ಗಮನಕ್ಕೆ ತರುತ್ತಾನೆ (1 ಕೊರಿಂಥ 1:26). ಹೇಗೂ, “ಅನೇಕರಿಲ್ಲ” ಮತ್ತು “ಯಾದೊಬ್ಬದೂ ಇಲ್ಲ” ಎಂಬುದರ ನಡುವೆ ಒಂದು ವ್ಯತ್ಯಾಸವಿರುತ್ತದೆ. ಗಾಯನ ಮತ್ತು ಎರಸ್ತರಿಬ್ಬರು ಕೊರಿಂಥ ಪಟ್ಟಣದಲ್ಲಿ ಪ್ರಸಿದ್ಧ ನಾಗರಿಕರಾಗಿದ್ದು ಅವರ ಹೃದಯಗಳು ಸುವಾರ್ತೆಯಿಂದ ಸ್ಪರ್ಶಿಸಲ್ಪಟ್ಟಿದ್ದವು ಮತ್ತು ಅವರು ಸುವಾರ್ತೆಗೆ ವಿಧೇಯರಾಗಿದ್ದರು.

ಅಪೊಸ್ತಲನು ಹೀಗೆ ಹೇಳುವ ಮೂಲಕ ತನ್ನ ಪಟ್ಟಿಯನ್ನು ಅಂತ್ಯಗೊಳಿಸುತ್ತಾನೆ, ಸಹೋದರನಾದ ಕ್ವರ್ತನೂ ವಂದನೆಗಳನ್ನು ಹೇಳುತ್ತಾರೆ. “ಕ್ವರ್ತನು” ಎಂಬದರ ಅರ್ಥವು

“ನಾಲ್ಕನೆಯ,” ಇದು ಆತನು ತತ್ಯನ ತಮ್ಮನಾಗಿದ್ದನೋ ಎಂದು ಕೆಲವರು ಚಕಿತಗೊಳ್ಳುತ್ತಾರೆ (16:22), ಯಾಕೆಂದರೆ ಆತನ ಹೆಸರಿನ ಅರ್ಥವು “ಮೂರನೆಯ” ಎಂದಾಗಿರುತ್ತದೆ.⁵⁹ ಬಹುಶಃ ಅವರು ದಾಸರಾಗಿದ್ದಿರಬಹುದು ಅಥವಾ ಮಾಜಿ ದಾಸರಾಗಿದ್ದಿರಬಹುದು; ದಾಸರನ್ನು (ಗುಲಾಮರನ್ನು) ಗುರುತಿಸುವದಕ್ಕೆ ಅವರಿಗೆ ಸಂಖ್ಯೆಗಳನ್ನು ಕೊಡುವದು ಒಂದು ರೂಢಿಯಾಗಿದ್ದ ವಿಧಾನವಾಗಿತ್ತು. ಪೌಲನು ಅವನನ್ನು “ಸಹೋದರನಾದ” ಎಂದು ಕರೆದನೆಂಬುದನ್ನು ಬಿಟ್ಟರೆ ನಮಗೆ ಕ್ಷತ್ರನ ಕುರಿತಾಗಿ ಮತ್ಯಾವದೇ ಮಾಹಿತಿಯು ಇರುವದಿಲ್ಲ. “ಸಹೋದರನಾದ” ಎಂಬುದರ ಮುಂಚೆ ಕಾಣಿಸಿಕೊಳ್ಳುವ ನಿರ್ದೇಶಕ ಗುಣವಾಚಿ (“the”) ಯು ಆತನು ರೋಮಾಪುರದಲ್ಲಿರುವವರಿಗೆ ಚೆನ್ನಾಗಿ ಪರಿಚಿತನಾಗಿದ್ದನೆಂಬುದನ್ನು ತೋರ್ಪಡಿಸುತ್ತದೆ. ಅಲ್ಲದೆ ಆತನು ಅವರಿಗೆ ಅಪರಿಚಿತನಾಗಿದ್ದಿರುವ, ಮತ್ತು ಪೌಲನು ವಂದನೆಗಳನ್ನು ಮುಕ್ತಾಯಗೊಳಿಸುವದಕ್ಕೆ ಹತ್ತಿರ ಬರುತ್ತಿದ್ದಂತೆ, ಕ್ಷತ್ರನು ಮಾತಾಡಿ “ನಾನೂ ವಂದನೆ ಹೇಳುತ್ತೇನೆ” ಎಂದು ಹೇಳಿರುವ ಸಾಧ್ಯತೆಯು ಸಹ ಇರುತ್ತದೆ.

ಈ ವಂದನೆಗಳ ಪಟ್ಟಿಯನ್ನು ಸೇರ್ಪಡೆಗೊಳಿಸುವ ಮೂಲಕ, ರೋಮಾಪುರದಲ್ಲಿನ ಕ್ರೈಸ್ತರ ಹಿತದ ಬಗ್ಗೆ ಚಿಂತಿಸುವವರು ಕೊರಿಂಥದಲ್ಲಿದ್ದಾರೆ ಎಂಬುದನ್ನು ಪೌಲನು ಅವರಿಗೆ ತಿಳಿಯಪಡಿಸಿದನು. ಕ್ರಿಸ್ತನಲ್ಲಿ ನಮ್ಮ ಜೊತೆ ಸಹೋದರರು ಮತ್ತು ಸಹೋದರಿಯರಿಗೆ ನಮ್ಮ ಹೃತ್ಯೂರ್ವಕವಾದ ವಂದನೆಗಳನ್ನು ತಿಳಿಸುವದು ಯಾವಾಗಲೂ ಸೂಕ್ತವಾದದ್ದು— ಮತ್ತು ಅಗತ್ಯವಾದದ್ದು ಸಹ—ಆಗಿರುತ್ತದೆ (ನೋಡಿರಿ 16:16).

ವಚನ 24. ವಂದನೆಗಳ ಪಟ್ಟಿಯಾದ ಬಳಿಕ, ಕೆಲವು ಹಸ್ತಪ್ರತಿಗಳಲ್ಲಿ ಒಂದು ಅಂತ್ಯಾಶೀರ್ವಾದವನ್ನು ಹೊಂದಿದ್ದು ಅದು ಮೂಲಭೂತವಾಗಿ 20ನೇ ವಚನದ ಪುನರಾವರ್ತನೆಯಾಗಿರುತ್ತದೆ, ಇನ್ನು ಕೆಲವು ಹಸ್ತಪ್ರತಿಗಳಲ್ಲಿ ಈ ಅಂತ್ಯಾಶೀರ್ವಾದವು ಇರುವದಿಲ್ಲ. NASBಯು ಈ ಅಂತ್ಯಾಶೀರ್ವಾದವನ್ನು ಆವರಣ ಚಿಹ್ನೆಯಲ್ಲಿ ಹೊಂದಿರುತ್ತದೆ: [ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ. ಆಮೆನ್.]

ಅಂತಿಮ ಸ್ತೋತ್ರಾರ್ಪಣೆ (16:25-27)⁶⁰

²⁵⁻²⁶ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ ಅನ್ಯಜನರಲ್ಲಿಗೆ ನಂಬಿಕೆಯೆಂಬ ವಿಧೇಯತ್ವವನ್ನು ಉಂಟು ಮಾಡುವದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪ್ರಕಾಶಕ್ಕೆ ಬಂದಿರುವ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವ ಜ್ಞಾನನಿಧಿಯಾದ ²⁷ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್.

ಈ ಹಂತದಲ್ಲಿ, ಪೌಲನು ತತ್ಯನ ಕೈಯಿಂದ ಲೇಖನಿಯನ್ನು ತೆಗೆದುಕೊಂಡು ಈ ಉಳಿದ ಮಾತುಗಳನ್ನು ಸ್ವತಃ ಬರೆದಿರುವ ಸಾಧ್ಯತೆಯು ಇರುತ್ತದೆ (ನೋಡಿರಿ 2 ಥೆಸಲೋನಿಕ 3:17). ಪೌಲನು ತನ್ನ ಪತ್ರಿಕೆಯಲ್ಲಿ ಅಂತಿಮವಾಗಿ ಮಾಡಲಿಚ್ಛಿಸಿದ್ದು ದೇವರಿಗೆ ಸ್ತೋತ್ರವನ್ನು ಸಲ್ಲಿಸುವದು. ಆತನು ಬರೆದ ಈ ಅಂತ್ಯಾಶೀರ್ವಾದವು ಆತನ

ಎಲ್ಲಾ ಪತ್ರಿಕೆಗಳಲ್ಲಿಯೇ ಅತ್ಯಂಧ ದೀರ್ಘವಾದದ್ದಾಗಿದೆ ಮತ್ತು ಈ ಗಮನಾರ್ಹವಾದ ಪತ್ರಿಕೆಗೆ ಸೂಕ್ತವಾದಂಥ ಒಂದು ಪರಾಕಾಷ್ಠೆ ಆಗಿರುತ್ತದೆ. McGuiggan ಹೀಗೆ ಹೇಳುತ್ತಾನೆ, “ನಂತರ ಬರುವ ಒಂದೇ ಒಂದು ವಾಕ್ಯಸಾಲು ನನ್ನ ತಲೆಯನ್ನು ತೇಲಾಡುವಂತೆ ಮಾಡುತ್ತದೆ. ಅದರಲ್ಲಿ ಎಷ್ಟೊಂದು ಆಗಾಧತೆ ತುಂಬಿರುತ್ತದೆ.”⁶¹

ವಚನಗಳು 25, 26. ಅಂತ್ಯಾಶೀರ್ವಾದವು ಆಂಗ್ಲದಲ್ಲಿ ಹೀಗೆ ಆರಂಭಗೊಳ್ಳುತ್ತದೆ, ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವೆ. ನಮ್ಮನ್ನು “ಸ್ಥಿರಪಡಿಸುವದಕ್ಕೆ ಶಕ್ತನಾಗಿರುವೆ”ವನು—ನಮ್ಮನ್ನು ಆತ್ಮಿಕವಾಗಿ ದೃಢವಾಗಿ ಮತ್ತು ಭದ್ರಪಡಿಸಿ ಇಡುವವನು—ದೇವರೇ ಆಗಿದ್ದಾನೆ. ಪೌಲನ ಸ್ತುತಿಪದವು ಆತನ ನಿರ್ಮಾಣಿಕ ಮತ್ತು ಸಂರಕ್ಷಕನನ್ನು ಕುರಿತಾಗಿತ್ತು.

ದೇವರು ನಮ್ಮನ್ನು “ನಾನು ಸಾರುವಂಥ ಸುವಾರ್ತೆಗನುಸಾರ” ಸ್ಥಿರಪಡಿಸುವದಕ್ಕೆ ಶಕ್ತನಾಗಿದ್ದಾನೆ. “ನಾನು ಸಾರುವಂಥ ಸುವಾರ್ತೆ” ಎಂಬುದು ಸುವಾರ್ತೆಯು ಪೌಲನ ವಶಕ್ಕೆ ಒಪ್ಪಿಸಲ್ಪಟ್ಟಿತ್ತು ಮತ್ತು ಆತನು ಅದನ್ನು ತಾನು ಸಾರುವ ಸುವಾರ್ತೆಯನ್ನಾಗಿ ಮಾಡಿಕೊಂಡಿದ್ದನು ಎಂಬುದನ್ನು ತೋರ್ಪಡಿಸುತ್ತದೆ (2:16ರ ಮೇಲಿನ ವ್ಯಾಖ್ಯೆಗಳನ್ನು ನೋಡಡಿರಿ). ಮುಂದಿನ ಯೇಸು ಕ್ರಿಸ್ತನ ವಿಷಯವಾದ ಎಂಬ ಪದಗುಚ್ಛವು ಪೌಲನ ಸುವಾರ್ತೆಯ ಅರ್ಥನಿರೂಪಣೆಯನ್ನು ಮಾಡುತ್ತದೆ ಮತ್ತು ಅದರ ಹುರುಳನ್ನು ಒದಗಿಸುತ್ತದೆ.

ವಾಕ್ಯವು ಮುಂದುವರೆಯುತ್ತದೆ, ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು. ನಾವು ಸಾಮಾನ್ಯವಾಗಿ ಈಗಲೂ ರಹಸ್ಯವಾಗಿಯೇ ಇರುವಂಥದ್ದನ್ನು ಸೂಚಿಸುವದಕ್ಕಾಗಿ “ಮರ್ಮ” ಎಂಬ ಪದವನ್ನು ಬಳಸುತ್ತೇವೆ, ಆದರೆ ಪೌಲನು ಅದನ್ನು ಗತಕಾಲದಲ್ಲಿ ಗುಪ್ತವಾಗಿದ್ದು ಈಗ ಬಯಲಿಗೊಳಿಸಲ್ಪಟ್ಟದ್ದನ್ನು ಸೂಚಿಸುವದಕ್ಕಾಗಿ ಬಳಸಿದನು (11:25, 26aರ ಮೇಲಿನ ವ್ಯಾಖ್ಯೆಗಳನ್ನು ನೋಡಿರಿ). ಇಲ್ಲಿರುವ ಸೂಚ್ಯಾರ್ಥವೇನೆಂದರೆ ಪ್ರೇರಿರಲ್ಲದ ವ್ಯಕ್ತಿಗಳು ತಮ್ಮಷ್ಟಕ್ಕೆ ತಾವೇ ಮರ್ಮವನ್ನು ಅರ್ಥೈಸಿಕೊಳ್ಳುವದಕ್ಕೆ ಸಾಧ್ಯವೇ ಇರಲಿಲ್ಲ; ದೇವರು ಅವರಿಗೆ ಅದನ್ನು ಪ್ರಕಾಶಗೊಳಿಸಬೇಕಾಗಿತ್ತು. ಈ ವಿಷಯದಲ್ಲಿ ನೋಡುವುದಾದರೆ, ದೇವರು ಯೇಸುವಿನಲ್ಲಿನ ನಂಬಿಕೆಯ ಮೂಲಕವಾಗಿ ಮನುಷ್ಯರನ್ನು ನೀತಿವಂತರೆಂದು ಎಣಿಸುವ ತನ್ನ ಯೋಜನೆಯನ್ನು ಸಾಧಿಸಿದಂತಹ ಅತ್ಯಾಶ್ಚರ್ಯಕರವಾದ ಮಾರ್ಗವೇ ಆ “ಮರ್ಮ” ಆಗಿರುತ್ತದೆ.

ಈ ಅದ್ಭುತವಾದ ವರ್ಣನೆಯ ಜೊತೆಗೆ, ಪೌಲನು ಸೇರಿಸಿ ಹೇಳುತ್ತಾನೆ, ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ. ಹಳೆಯ ಒಡಂಬಡಿಕೆಯ ಪ್ರವಾದಿಗಳು ತಮಗೆ ದೇವರು ನಿರ್ದೇಶನ ನೀಡಿದಂತೆಯೇ (“ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ”) ಮರ್ಮದ ಕುರಿತಾಗಿ ಪ್ರವಾದಿಸಿದ್ದರು. ಅವರು ಸ್ವತಃ ತಮಗೆ ದೇವರು ಪ್ರಕಟಗೊಳಿಸಿದ್ದನ್ನು ಪೂರ್ಣವಾಗಿ ಅರ್ಥಮಾಡಿಕೊಂಡಿರಲಿಲ್ಲ (1 ಪೇತ್ರ 1:10-12), ಆದರೆ ಪೌಲನು ದೇವರ ಪ್ರೀತಿ ಮತ್ತು ಕೃಪೆಯ ಕುರಿತ ಮರ್ಮವನ್ನು ಪ್ರಕಟಗೊಳಿಸುವದಕ್ಕೆ—ನಾವು ರೋಮಾಪುರದವರಿಗೆ ಅಧ್ಯಯನದಲ್ಲಿ ಗಮನಿಸಿರುವ ಪ್ರಕಾರ—ನಿರಂತರವಾಗಿ ಅವರ ಗ್ರಂಥಗಳನ್ನು (“ಶಾಸ್ತ್ರಗಳು”) ಬಳಸಿದನು.⁶²

“ಮರ್ಮವು ಈಗ ಪ್ರಕಾಶಕ್ಕೆ ಬಂದು,” ಮತ್ತು ಅನ್ಯಜನರಲ್ಲರಿಗೆ . . . ತಿಳಿಸಲ್ಪಟ್ಟಿದೆ ಎಂಬುದಾಗಿ ಪೌಲನು ಹೇಳಿದನು. “ಜನಾಂಗ” (ἔθνος, *ethnos* ಎಂಬುದರಿಂದ ಬಂದದ್ದು) ಎಂಬದಕ್ಕಾಗಿರುವ ಗ್ರೀಕ್ ಪದವು “ಅನ್ಯಜನರು” ಎಂಬದನ್ನು ಸೂಚಿಸುವದಕ್ಕಿರುವ ಪದ ಸಹ ಆಗಿರುತ್ತದೆ. ಪೌಲನು ಮತ್ತು ಇತರ ಪ್ರೇರಿತ ವ್ಯಕ್ತಿಗಳು ಸುವಾರ್ತೆಯನ್ನು ಸಾರಿದ ಹಾಗೆ, ದೇವರ ಕೃಪೆಯ “ಮರ್ಮ” ವು ಯೆಹೂದ್ಯೇತರ ಜಗತ್ತಿಗೆ ಸಹ ಪ್ರಕಟಗೊಳಿಸಲ್ಪಟ್ಟಿತು.

ಆ ಸಾರುವಿಕೆಯ ಅಂತಿಮ ಉದ್ದೇಶವು ಏನಾಗಿತ್ತು? ಅದು ಈ ಜನಾಂಗಗಳಲ್ಲಿ/ಅನ್ಯಜನರಲ್ಲಿ ನಂಬಿಕೆಯೆಂಬ ವಿಧೇಯತ್ವವನ್ನು ಉಂಟು ಮಾಡುವದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪತ್ರಿಕೆಯ ಆರಂಭಿಕ ಮಾತುಗಳಲ್ಲಿ, ತಾನು “ಅನ್ಯಜನಗಳಲ್ಲಿ [*ethnos* ಎಂಬುದರಿಂದ ಬಂದದ್ದು] ನಂಬಿಕೆಯೆಂಬ ವಿಧೇಯತ್ವ ಉಂಟಾಗುವದಕ್ಕೋಸ್ಕರ” ಅಪೊಸ್ತಲನಾಗಿ ನೇಮಿಸಲ್ಪಟ್ಟಿದ್ದಾನೆಂಬುದಾಗಿ ಪೌಲನು ಹೇಳುತ್ತಾನೆ (1:5). 16:26ರ NEB ತರ್ಜುಮೆಯು ಮರ್ಮವು “ಎಲ್ಲಾ ಜನಾಂಗಗಳನ್ನು ನಂಬಿಕೆ ಮತ್ತು ವಿಧೇಯತ್ವಕ್ಕೆ ನಡಿಸುವದಕ್ಕಾಗಿ ಪ್ರಕಟಗೊಳಿಸಲ್ಪಟ್ಟಿತು” ಎಂದು ಹೇಳುತ್ತದೆ. CJB ಯು “ಅವರಲ್ಲಿ ವಿಶ್ವಾಸದಲ್ಲಿ ನೆಲೆಗೊಂಡ ವಿಧೇಯತ್ವವನ್ನುಂಟು ಮಾಡುವದಕ್ಕೆ” ಪ್ರಕಟಗೊಳಿಸಲ್ಪಟ್ಟಿತು ಎಂದು ಹೇಳುತ್ತದೆ. ಪುನಃ, ನಾವು ಒಂದು ಪ್ರಾಮುಖ್ಯವಾದ ಸತ್ಯವನ್ನು ಗಮನಿಸುತ್ತೇವೆ: ರಕ್ಷಣೆಗೆ ನಡಿಸುವ ನಂಬಿಕೆಯು ವಿಧೇಯವಾಗುವಂಥ ನಂಬಿಕೆಯೇ ಆಗಿರುತ್ತದೆ.

ವಚನ 27. ಅಂತ್ಯಾಶೀರ್ವಾದವು ಆಂಗ್ಲದಲ್ಲಿ “ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವ” ಎಂಬುದಾಗಿ ಆರಂಭಗೊಂಡಿತು (16:25). ಈಗ ಕೊನೆಗೂ, 27ನೇ ವಚನದಲ್ಲಿ, ಪೌಲನ ಪುನಃ ತನ್ನ ಮಾತುಗಳನ್ನು ಆತನ ಕರ್ತನ ಕಡೆಗೆ ತಿರುಗಿಸುತ್ತಾನೆ: ಜ್ಞಾನನಿಧಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಾಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್. ತಾನು ಮಾಡಿದ ಎಲ್ಲದರಲ್ಲಿಯೂ, ಪೌಲನು ದೇವರನ್ನು ಮಹಿಮೆ ಪಡಿಸುವದಕ್ಕೆ ಬಯಸುತ್ತಿದ್ದನು. “ಮತ್ತು ಹೀಗೆ ರೋಮಾಪುರದವರಿಗೆ ಪತ್ರಿಕೆಯ ಸುದೀರ್ಘವಾದ ತರ್ಕವು ಒಂದು ಸ್ತೋತ್ರಾರ್ಪಣೆಯ ಹಾಡಿನೊಂದಿಗೆ ಮುಕ್ತಾಯಕ್ಕೆ ಬರುತ್ತದೆ.”⁶³

ಅನ್ಯಯಿಸುವಿಕೆ

ಪೌಲನ ವಂದನೆಗಳಿಂದ ಕಲಿಯುವ ಪಾಠ (16:1-16)

ನಾವು 16:1-16 ವಚನಗಳ ಮೇಲಿನ ವ್ಯಾಖ್ಯೆಗಳನ್ನು ಪುನರಾವಲೋಕನ ಮಾಡುವದಾದಲ್ಲಿ ಮತ್ತು ಪ್ರತಿಯೊಂದು “ದಾದರೆ,” “ಬಹುದು,” “ಬಹುಶಃ,” ಮತ್ತು “ಸಂಭಾವ್ಯವಾಗಿ” ಎಂಬವುಗಳನ್ನು ಕೆಂಪು ಬಣ್ಣದಿಂದ ಗುರುತು ಹಾಕುವದಾದಲ್ಲಿ, ಪುಟಗಳು ಕೆಂಪು ಗುಳ್ಳೆಗಳ ರೋಗಕ್ಕೆ ತುತ್ತಾಗಿರುತ್ತವೇನೋ ಎಂಬಂತೆ ಕಾಣಿಸುವವು. ನಾವು ಉಹಾಕಲ್ಪನೆಗಳನ್ನು ಮಾಡದಿರಬಹುದಾದ ಯಾವದಾದರೂ ಸಂಗತಿಯು ನಮ್ಮ ವಾಕ್ಯಭಾಗದಲ್ಲಿ ಇರುತ್ತದೋ? ಹೌದು, ನಾವು ಈಗಷ್ಟೆ ಅಧ್ಯಯನ ಮಾಡಿದ ವಚನಗಳಿಂದ

ಹಲವಾರು ಪ್ರಶ್ನಾತೀತವಾದ ಪಾಠಗಳನ್ನು ಕಲಿತುಕೊಳ್ಳಬಹುದಾಗಿದೆ.

ಆದಿ ಸಭೆಯಲ್ಲಿದ್ದ ವೈವಿದ್ಯತೆಯ ಮೆಚ್ಚತಕ್ಕದ್ದು. ಬಹುಪಾಲು ಹೆಸರುಗಳು ಗ್ರೀಕ್ ಹೆಸರುಗಳಾಗಿವೆ, ಆದರೆ ಆ ಪಟ್ಟಿಯಲ್ಲಿ ಯೆಹೂದಿ ಹೆಸರುಗಳು (ಹೆರೋಡಿಯೋನ, ಮರಿಯಳು) ಮತ್ತು ಲ್ಯಾಟಿನ್ ಹೆಸರುಗಳು (ಅಂಪ್ಲಿಯಾತನು, ಉರ್ಬಾನನು) ಸೇರಿರುತ್ತವೆ. ಪಟ್ಟಿಯಲ್ಲಿ ಪುರುಷರು ಮತ್ತು ಸ್ತ್ರೀಯರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಮತ್ತು ಕೀಳಾದ ಸ್ಥಾನದಲ್ಲಿರುವವರು, ಸಮೃದ್ಧಿಯಲ್ಲಿದ್ದವರ ಮತ್ತು ಬಡತನದಲ್ಲಿದ್ದವರು, ಯುವ ಪ್ರಾಯದಲ್ಲಿರುವವರು ಮತ್ತು ವಯಸ್ಸಾದವರು, ಅವಿವಾಹಿತರು ಮತ್ತು ವಿವಾಹಿತರು, ಗುಲಾಮರಾಗಿದ್ದವರು ಮತ್ತು ಸ್ವತಂತ್ರರಾಗಿದ್ದವರು ಇತ್ಯಾದಿ ಜನರು ಸೇರಿದ್ದರು. ಅಂಥ ಬಹುವಿಧದ ಜನರ ಗುಂಪನ್ನು ಒಂದಾಗಿ ಹಿಡಿದಿಟ್ಟಿದ್ದು ಯಾವದು? ಅವರೆಲ್ಲರೂ “ಕ್ರಿಸ್ತನಲ್ಲಿ”ದ್ದರು; ಅವರು ಕರ್ತನಲ್ಲಿ ಒಂದು ಸರ್ವರೂ ಸಮಾನರಂಬ ಗುರುತನ್ನು ಹೊಂದಿದ್ದರು.

ಸ್ತ್ರೀಯರ ಮಹತ್ವವು ಒತ್ತಿ ಹೇಳಲ್ಪಟ್ಟಿದೆ. 16:1-16ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಇಪ್ಪತ್ತೊಂಭತ್ತು ವ್ಯಕ್ತಿಗಳೊಳಗೆ, ನುಮಾರು ಮೂರರಲ್ಲೊಂದು ಭಾಗ ಸ್ತ್ರೀಯರಾಗಿದ್ದಾರೆ— ಮತ್ತು ಇವರಲ್ಲಿ ಬಹುತೇಕರನ್ನು ಹೆಸರು ಹೇಳಿ ಉಲ್ಲೇಖಿಸಲಾಗಿದೆ. ಇದು ಪೌಲನನ್ನು “ಸ್ತ್ರೀ-ದ್ವೇಷಕ” ಎಂದು ಚಿತ್ರಿಸುವದಕ್ಕೆ ಬಯಸುವವರನ್ನು ಶಾಶ್ವತವಾಗಿ ಉತ್ತರವಿಲ್ಲದವ ರನ್ನಾಗಿ ಮಾಡತಕ್ಕದ್ದು.

ಕರ್ತನಿಗೋಸ್ಕರ ಪ್ರಯಾಸ ಪಡುವ ಗುಣವು ಸ್ಪಷ್ಟವಾಗಿರುತ್ತದೆ. ಪೌಲನು ಜೊತೆ ಕೆಲಸದವರ ಬಗ್ಗೆ, ಕರ್ತನಿಗೋಸ್ಕರ ಪ್ರಯಾಸ ಪಟ್ಟವರ ಬಗ್ಗೆ, ಮತ್ತು ಆತನಿಗೆ ಸಹಾಯವನ್ನು ಮಾಡಿದವರ ಬಗ್ಗೆ ಮಾತಾಡುತ್ತಾನೆ. ಬಹಳಷ್ಟರ ಮಟ್ಟಿಗೆ, ಅವರೊಬ್ಬೊಬ್ಬರು ಏನು ಮಾಡಿದರೆಂಬುದು ನಮಗೆ ತಿಳಿಯದು, ಆದರೆ ಕರ್ತನಿಗೆ ಗೊತ್ತಿರುತ್ತದೆ. ಕೆಲವರು ಹೆಸರಿಸಲ್ಪಟ್ಟಿರುವವರ ಪ್ರಯಾಸವು “ಸಾಧಾರಣ ಜನರಿಂದ ಮಾಡಲ್ಪಟ್ಟಿರುವ ಸಾಧಾರಣ ಪ್ರಯಾಸ” ಎಂಬುದಾಗಿ ಭಾವಿಸುತ್ತಾರೆ—ಆದರೆ ಕರ್ತನ ದೃಷ್ಟಿಯಲ್ಲಾದರೋ, ಅದು “ಅಸಾಧಾರಣವಾದದ್ದು” ಆಗಿತ್ತು.

ಪೌಲನಿಗಿದ್ದ ಸ್ನೇಹಿತರ ಸಂಖ್ಯೆ ಮತ್ತು ವೈವಿದ್ಯತೆಯ ಉಜ್ವಲವಾದ ಸ್ಮರಿಸುವಿಕೆಯು ನಮ್ಮನ್ನು ಪ್ರಭಾವಿತಗೊಳಿಸತಕ್ಕದ್ದು. ಪೌಲನನ್ನು ಕೆಲವು ಸಾರಿ ಕಟ್ಟುನಿಟ್ಟಿನ ಮತ್ತು ಸ್ನೇಹಪರತೆಯಿಲ್ಲದವನು ಎಂಬುದಾಗಿ ಚಿತ್ರಿಸಲಾಗುತ್ತದೆ. ಆತನಿಗಿರುವ ಸ್ನೇಹಿತರ ಪಟ್ಟಿಯು ಆತನನ್ನು “ಒಬ್ಬ ಸ್ನೇಹ ಮಾಡುವವನು ಮಾತ್ರವಲ್ಲದೆ ಜೊತೆಗೆ ಆತ್ಮಗಳನ್ನು ಗೆಲ್ಲುವವನು” ಎಂಬುದಾಗಿ ತೋರಿಸುತ್ತದೆ.⁶⁴ ಪೌಲನಿಗಿದ್ದ ಎಲ್ಲಾ ಮಿತ್ರರು ಸಹ ಆತನಿಗೆ ಪ್ರಾಮುಖ್ಯರಾಗಿದ್ದರು.

ಸ್ನೇಹಿತರು (16:1-16)

Benjamin Franklin ಹೀಗೆ ಹೇಳುತ್ತಾನೆ, “ಒಬ್ಬ ತಂದೆಯು ಒಂದು ಬೊಕ್ಕಸ; ಒಬ್ಬ ಸಹೋದರನು ಒಂದು ಆದರಣೆ; [ಮತ್ತು] ಒಬ್ಬ ಮಿತ್ರನು ಅವೆರಡೂ ಆಗಿದ್ದಾನೆ.”⁶⁵ ಮಿತ್ರರನ್ನು ಹೊಂದಿರುವದು ಪ್ರಾಮುಖ್ಯವಾಗಿರುತ್ತದೆ, ಮತ್ತು ಮಿತ್ರರನ್ನು ಉಳಿಸಿಕೊಳ್ಳುವದು ಪ್ರಾಮುಖ್ಯವಾದದ್ದು. ಮಿತ್ರರನ್ನು ಗಳಿಸಿಕೊಳ್ಳುವದರ ವಿಷಯದಲ್ಲಿ

ನೋಡುವುದಾದರೆ, ನಾನು KJV ತರ್ಜುಮೆಯಲ್ಲಿರುವ ಪ್ರಕಾರ ಜ್ಞಾನೋಕ್ತಿ 18:24ನ್ನು ಯಾವಾಗಲೂ ಯೋಚಿಸುತ್ತೇನೆ: “ಸ್ನೇಹಿತರಿಗಿರುವವನು ಸ್ನೇಹವಾಗಿ ನಡೆದುಕೊಳ್ಳಬೇಕು.” ಸ್ನೇಹಿತರನ್ನು ಉಳಿಸಿಕೊಳ್ಳಬೇಕಾದ ವಿಷಯಕ್ಕೆ ಸಂಬಂಧ ಪಟ್ಟಂತೆ, “ಮಿತ್ರನ ಪ್ರೀತಿಯು ನಿರಂತರ” (ಜ್ಞಾನೋಕ್ತಿ 17:17)—ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ—ಎಂಬಂಥ ಸ್ನೇಹಿತರಾಗಿರುವುದು ಪ್ರಾಮುಖ್ಯವಾದದ್ದು.

ನಮಗೆ ಭೂಮಿಯಲ್ಲಿ ಅನೇಕ ಸ್ನೇಹಿತರು ಇದ್ದರೂ ಇಲ್ಲದಿದ್ದರೂ ಸರಿಯೇ, ನಮಗೆ ಸ್ನೇಹಿತರಾಗಿ ದೇವರು ಮತ್ತು ಯೇಸು ಇದ್ದಾರೆ. ಅದೇ ಅತ್ಯಂಥ ಪ್ರಾಮುಖ್ಯವಾದದ್ದು. ಯೇಸು ಹೀಗೆ ಹೇಳುತ್ತಾನೆ, “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು” (ಯೋಹಾನ್ 15:14). ನಾವು ಯಾವಾಗಲೂ ಯೇಸುವಿನ ಸ್ನೇಹಿತರಾಗಿರುತ್ತೇವೆಂದು ದೃಢತೀರ್ಮಾನ ಮಾಡಿಕೊಂಡು ನಮ್ಮ ಜೀವಿತಗಳನ್ನು ಆತನ ಚಿತ್ತಕ್ಕೆ ಒಪ್ಪಿಸಿ ಕೊಡೋಣ.

ಮಿಶನರಿ (ಸೇವಾಕಾರ್ಯದ) ಪ್ರತಿಫಲನಗಳು (16:1-16)

ಗೃಹ ಸಭೆಗಳು (16:5, 14, 15). ಒಂದು ಮನೆಯಲ್ಲಿ ಕೂಡಿ ಬರುವ ಸಭೆಯೊಂದು ಬೃಹತ್ ಕಟ್ಟಡದಲ್ಲಿ ಕೂಡಿ ಬರುವ ಸಭೆಯಷ್ಟೆ ವಾಕ್ಯಾಧಾರಿತವಾದದ್ದು. ಈ ಪ್ರಸ್ತುತ ಕಾಲದಲ್ಲಿ ಸಹ ವಿಶ್ವದಲ್ಲೆಲ್ಲಾ ಅನೇಕರು ತಮ್ಮ ಮನೆಗಳಲ್ಲಿ ಕೂಡಿ ಬರುತ್ತಿದ್ದಾರೆ. ವರ್ಷಗಳ ಹಿಂದೆ, ನಾವು ಧರ್ಮಪ್ರಚಾರದ ಸೇವೆಯನ್ನು ಮಾಡುವುದಕ್ಕಾಗಿ Australiaದ Sydney ಪಟ್ಟಣಕ್ಕೆ ಸ್ಥಳಾಂತರಗೊಂಡ ವೇಳೆ, ಆ ಬೃಹತ್ ನಗರದಲ್ಲಿನ ವಿವಿಧ ಭಾಗಗಳಲ್ಲಿ ಹಲವಾರು ಚಿಕ್ಕ ಚಿಕ್ಕ ಸಭೆಗಳವರು ಅವರ ಸದಸ್ಯರ ಮನೆಗಳಲ್ಲಿ ಕೂಡಿ ಬರುತ್ತಿದ್ದರು. ಸ್ವತಃ ನಮ್ಮ ಸೇವಕರ ತಂಡವು ಒಂದು ಸಭಾಂಗಣವನ್ನು ಬಾಡಿಗೆಗೆ ತೆಗೆದುಕೊಳ್ಳಲು ಶಕ್ತರಾಗುವ ತನಕ ಸ್ವಲ್ಪ ಕಾಲ ಮನೆಗಳಲ್ಲಿ ಕೂಡಿ ಬರುತ್ತಿತ್ತು. ನಿಮ್ಮ ವಾಸ ಸ್ಥಳದ ಸಮೀಪದಲ್ಲಿ ಯಾವದೇ ಸಭೆಯು ಕೂಡಿ ಬರುತ್ತಿಲ್ಲವಾದರೆ, ನಿಮ್ಮ ಮನೆಗಳಲ್ಲಿ ಅಧ್ಯಯನ ಮತ್ತು ಆರಾಧನೆಯ ಕೂಟಗಳನ್ನು ಏರ್ಪಡಿಸಿಕೊಳ್ಳಲು ಆರಂಭಿಸಿರಿ—ಮತ್ತು ಅದರ ಬಗ್ಗೆ ಇತರರಿಗೆ ತಿಳಿಯಪಡಿಸಿರಿ ಎಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಬಳಿಕ ದೇವರು ಅದನ್ನು ಬೆಳೆಸುವಂತೆ ಪ್ರಾರ್ಥನೆ ಮಾಡಿರಿ (1 ಕೊರಿಂಥ 3:7; KJV).

ಬಹುಶಃ “ಗೃಹ ಸಭೆಗಳ” ವಿಷಯದಲ್ಲಿ ಹೇಳಬಹುದಾದ ಅತ್ಯಂಥ ಪ್ರಾಮುಖ್ಯವಾದ ಸಂಗತಿಯೆಂದರೆ, ಸಾರಭೂತವಾಗಿ ನೋಡುವುದಾದರೆ, “ಸಾರ್ವಜನಿಕ-ಕೂಡುವ-ಸ್ಥಳದ ಸಭೆಗಳು” ಅಥವಾ “ಬಾಡಿಗೆ-ಸಭಾಂಗಣ ಸಭೆಗಳು” ಎಂಬುದಕ್ಕೆ ಹೋಲಿಸಿದರೆ ಗೃಹ ಸಭೆಗಳು ಯಾವ ವಿಧದಲ್ಲಿಯೂ ವ್ಯತ್ಯಾಸವಾಗಿರುವದಿಲ್ಲ. ಪ್ರತಿಯೊಂದು ಸ್ವತಃ ಸ್ವಯಮಾಧಿಕಾರದ (ಸ್ವಾಡಳಿತದ) ಸಭೆಯಾಗಿದ್ದು, ತನ್ನಲ್ಲಿಯೇ ಪೂರ್ಣತೆಯುಳ್ಳದ್ದು ಮತ್ತು ಯಾವುದಾದರೊಂದು ದೊಡ್ಡದಾದ, ಪ್ರಾಂತೀಯ ಬೃಹತ್ ಸಭೆಯ ಭಾಗವಾಗಿರುವದಿಲ್ಲ. ಒಂದು ವೇಳೆ “ಗೃಹ ಸಭೆಗಳು” ಬಯಸುವುದಾದರೆ, ಅವರು ಆ ಕ್ಷೇತ್ರದಲ್ಲಿರುವ ಇತರ ಸಭೆಗಳವರೊಂದಿಗೆ ಆಗಾಗ್ಗೆ ಕೂಡಿ ಬರಬಹುದು; ಆದರೆ ಹಾಗೆ ಕೂಡಿ ಬರುವದೇ ಆದರೆ, ಅದು ಹಲವಾರು ಸ್ವಯಮಾಧಿಕಾರವುಳ್ಳ ಸಭೆಗಳು ಒಟ್ಟಾಗಿ ಸೇರಿ ಬರುವಿಕೆಯಾಗಿರುತ್ತದೆ, ಹೊರತು ಅದು ಒಂದು ಭರ್ಜರಿ ಗಾತ್ರದ-ಸಭೆಯ (super-congregation) ವಿವಿಧ

ಭಾಗಗಳು ಒಂದಾಗಿ ಕೂಡಿ ಬರುವಿಕೆ ಆಗುವದಿಲ್ಲ.

ಪ್ರಥಮ ಫಲಗಳು (16:5). ಯಾವದೇ ಸೇವೆಯ ಪ್ರಯಾಸದಲ್ಲಿ ಪ್ರಥಮವಾಗಿ ಪರಿವರ್ತನೆಗೊಂಡವರು (ಅಥವಾ ಪ್ರಥಮ ಫಲಗಳು) ವಿಶೇಷವಾದವರು. ಅಸ್ಮೈಲಿಯಾದಲ್ಲಿ ನಮ್ಮ ತಂಡದ ಪರಿಶ್ರಮಕ್ಕೆ ಸಿಕ್ಕ ಪ್ರಥಮ ಫಲವನ್ನು ನಾನು ಎಂದಿಗೂ ಮರೆಯಲಾರೆನು: Alan Totman ಕುಟುಂಬ. ಆ ಕುಟುಂಬದಲ್ಲಿನ Les Totman ಎಂಬ ಮಗನು, ಇಂದು Sydney ಪಟ್ಟಣದ ಪ್ರಾಂತ್ಯದಲ್ಲಿ ಸುವಾರ್ತೆಯ ಬೋಧನೆಯನ್ನು ಮಾಡುತ್ತಿದ್ದಾನೆ.

ಆತ್ಮಿಕ ತಾಯಂದಿರು (16:13). ಇಷ್ಟು ವರ್ಷಗಳಲ್ಲಿ, ಅನೇಕ ಭಕ್ತಿವಂತ ಸ್ತ್ರೀಯರು ನನಗೆ ತಾಯಿಯಂತೆ ಇದ್ದಿರುತ್ತಾರೆ: ನಾನು ಕಾಲೇಜಿನಲ್ಲಿರುವ ವೇಳೆ Martha Mosier; Greater Oklahoma ಪಟ್ಟಣದಲ್ಲಿ ನಾನು ಮಾಡಿದ ಮೊದಲ ಪೂರ್ಣಾವಧಿ ಸೇವೆಯ ವೇಳೆಯಲ್ಲಿ Eddith Beaver; ಇಷ್ಟು ವರ್ಷಗಳಿಂದ, ನನ್ನ ಅತ್ತೆಯಾದ Edith (ಅಜ್ಜಿ) Tibbles-ಹೀಗೆ ಪಟ್ಟಿಯು ಬೆಳೆಯುತ್ತಾ ಸಾಗಬಹುದಾಗಿದೆ. ಸುವಾರ್ತೆಯನ್ನು ಸಾರುವವರಿಗೆ ಸಹಾಯ ಮತ್ತು ಪ್ರೋತ್ಸಾಹ ಮಾಡುವದರಲ್ಲಿ ಹಿರಿಯ ಸ್ತ್ರೀಯರು ಎಂಥ ಒಂದು ಆಶೀರ್ವಾದ ಆಗಿರಬಲ್ಲರು!

ನಿಮ್ಮ ಮನೆಯಲ್ಲಿ ಒಂದು ಸಭೆಯನ್ನು ಹೇಗೆ ಆರಂಭಿಸುವದು (16:5)

ನಿಮ್ಮ ಸಮುದಾಯದಲ್ಲಿ ಕರ್ತನ ಸಭೆಯ ಯಾವ ಗುಂಪು ಸಹ ಕೂಡಿ ಬರುತ್ತಿಲ್ಲವಾದರೆ, ನೀವು ನಿಮ್ಮ ಮನೆಯಲ್ಲಿ ನಿಯತಕ್ರಮವಾದ, ನಂಬಿಸುವವರ ರೀತಿಯಲ್ಲಿ ದೇವರ ಆರಾಧನೆಯನ್ನು ಆರಂಭಿಸಬಹುದು. ನಾವು ಎಲ್ಲಿಯ ವರೆಗೆ ಆತನನ್ನು ಆರಾಧಿಸಬೇಕೆಂಬ ಉದ್ದೇಶಕ್ಕಾಗಿ ಕೂಡಿ ಬರುತ್ತೇವೋ ಅಲ್ಲಿಯ ವರೆಗೆ, ಸಭೆಯು ಎಲ್ಲಿ ಕೂಡಿ ಬರುತ್ತದೆಂಬುದು ದೇವರಿಗೆ ಅಷ್ಟೇನೂ ಪ್ರಾಮುಖ್ಯವಾದದ್ದಲ್ಲ. ಒಂದು ವಿಶೇಷವಾದ ಕಟ್ಟಡದಲ್ಲಿ ಅಥವಾ ದೇವಾಲಯದಲ್ಲಿ ಆರಾಧನೆ ಮಾಡಬೇಕು ಎಂಬುದಾಗಿ ಹೊಸ ಒಡಂಬಡಿಕೆಯಲ್ಲಿ ಯಾವದೇ ಅಜ್ಜಿಯು ಕೊಡಲ್ಪಟ್ಟಿರುವದಿಲ್ಲ. ಬೈಬಲಾಧಾರಿತ ಆರಾಧನೆಯು ಇಬ್ಬರಾಗಲಿ ಮೂವರಾಗಲಿ ಯೇಸುವಿನ ಹೆಸರಿನಲ್ಲಿ ಕೂಡಿ ಬರುವ ಯಾವದೇ ಸ್ಥಳದಲ್ಲಿಯಾದರೂ ಸಂಭವಿಸಬಹುದಾಗಿದೆ (ಮತ್ತಾಯ 18:20).

ಪ್ರಥಮ ಶತಮಾನದ ಸಭೆಯೊಳಗೆ ದೇವರು ಯಾವದನ್ನು ಅನುಮೋದಿಸಿದನು ಮತ್ತು ಯಾವದನ್ನು ಅನುಮೋದಿಸಲಿಲ್ಲ ಎಂಬದನ್ನು ಹೊಸ ಒಡಂಬಡಿಕೆಯು ಸ್ಪಷ್ಟವಾಗಿ ತಿಳಿಸುತ್ತದೆ. ಆದಿ ಕ್ರೈಸ್ತರು ಹೇಗೆ ಆರಾಧಿಸಿದರು ಎಂಬದರ ಬಗ್ಗೆ ಉಪದೇಶವನ್ನು ಮಾಡಬೇಕಾಗಿಲ್ಲ. ಯಾಕೆಂದರೆ ಅನುಮೋದಿತ ಆರಾಧನೆಯ ಮಾದರಿಯೊಂದನ್ನು ಬೈಬಲ್ ಸ್ಥಾಪಿಸಿರುತ್ತದೆ.

ಹೊಸ ಒಡಂಬಡಿಕೆಯಲ್ಲಿ, ಕ್ರೈಸ್ತರು ವಾರದ ಮೊದಲ ದಿನವಾದ ಭಾನುವಾರದಲ್ಲಿ ಕೂಡಿ ಬರುತ್ತಿದ್ದರು. ಕರ್ತನು ಸತ್ತವರೊಳಗಿಂದ ಎದ್ದು ಬಂದ ದಿನವು ಇದೇ ಆಗಿತ್ತು. ಭಾನುವಾರದಂದು ಆರಾಧನೆಗಾಗಿ ಆ ಕ್ರೈಸ್ತರು ಕೂಡಿ ಬಂದ ವೇಳೆಯಲ್ಲಿ, ತನ್ನ ಮರಣ ಮತ್ತು ಪುನರುತ್ಥಾನಗಳನ್ನು ನೆನಪಿಸಿಕೊಳ್ಳುವದಕ್ಕಾಗಿ ಯೇಸು ಪ್ರತಿಷ್ಠಾಪಿಸಿದ್ದ ಭೋಜನದಲ್ಲಿ ಪಾಲುಗಾರರಾಗುತ್ತಿದ್ದರು. ಅದು "ಕರ್ತನ ಭೋಜನ" ಆಗಿತ್ತು (1 ಕೊರಿಂಥ

11:20), ಕರ್ತನ ದಿನದಂದು ಪ್ರತಿ ಸಾರಿ ತೆಗೆದುಕೊಳ್ಳಲಾಗುತ್ತಿತ್ತು (ಅಪೊಸ್ತಲರ ಕೃತ್ಯಗಳು 20:7; 1 ಕೊರಿಂಥ 11:20-34; 16:1, 2; ಇಬ್ರಿಯ 10:25). ಕರ್ತನ ಭೋಜನವನ್ನು ಆಚರಿಸುವದರಲ್ಲಿ, ನೀವು ಕರ್ತನ ಭೋಧನೆ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿರುವ ಕ್ರೈಸ್ತರ ಉದಾಹರಣೆಗಳನ್ನು ಅನುಸರಿಸುವದಕ್ಕೆ ಬಯಸುವಿರಿ.

ಪ್ರತಿ ಭಾನುವಾರ, ನಿಮ್ಮ ಸಮುದಾಯದಲ್ಲಿ ಕ್ರಿಸ್ತನಿಗೆ ವಿಧೇಯರಾಗಿರುವಂಥವರು ಆರಾಧನೆಗೋಸ್ಕರ ಕೂಡಿ ಬರುತ್ತಾರೆ. ನೀವು ಹಾಡಬೇಕು, ಪ್ರಾರ್ಥಿಸಬೇಕು, ಮತ್ತು ದೇವರ ವಾಕ್ಯವನ್ನು ಅಧ್ಯಯನ ಮಾಡಬೇಕು (ಅಪೊಸ್ತಲರ ಕೃತ್ಯಗಳು 2:42; ಎಫೆಸ 5:19, 20; ಕೊಲೊಸ್ಸೆ 3:16). ಆರಾಧನೆಯ ಯಾವದಾದರೂ ಒಂದು ಹಂತದಲ್ಲಿ, ಯೇಸು ನಿಮಗೆ ಅನುಗ್ರಹಿಸಿದ ಭೋಜನದಲ್ಲಿ ಪಾಲು ತೆಗೆದುಕೊಳ್ಳಬೇಕು. ಅಲ್ಲದೆ, ಪ್ರತಿಯೊಬ್ಬ ಕ್ರೈಸ್ತನು ಸಹ ಕರ್ತನ ಸೇವೆಗೋಸ್ಕರ ಕೊಡುವದಕ್ಕಾಗಿ ಆದಾಯದಲ್ಲಿ "ಸ್ವಲ್ಪ ಎತ್ತಿ ಇಟ್ಟು ಉಳಿತಾಯ ಮಾಡಬೇಕು." ಆರಾಧನೆಯ ಸಂದರ್ಭದ ಒಂದು ಸಮರ್ಪಕವಾದ ಹಂತದಲ್ಲಿ, ಹೊಸ ಒಡಂಬಡಿಕೆಯು ಉಪದೇಶಿಸುವ ಪ್ರಕಾರ ಅವನ ಅಥವಾ ಅವಳ ಸಮೃದ್ಧಿಯಲ್ಲಿಂದ (ಆದಾಯದಿಂದ) ಕಾಣಿಕೆಯನ್ನು ಕೊಡುವದಕ್ಕೆ ಪ್ರತಿಯೊಬ್ಬ ಕ್ರೈಸ್ತನಿಗೂ ಅವಕಾಶವೊಂದನ್ನು ಕೊಡಬೇಕು (1 ಕೊರಿಂಥ 16:1, 2). ಇದು ಆರಾಧನೆಯನ್ನು ವ್ಯಕ್ತಪಡಿಸುವ ವಿಧವಾಗಿರುತ್ತದೆಂಬುದನ್ನು ನೆನಪಿಟ್ಟುಕೊಳ್ಳಿರಿ ಮತ್ತು ಅದನ್ನು ಘನತೆಯಿಂದಲೂ ಸಂತೋಷದಿಂದಲೂ ಮಾಡತಕ್ಕದ್ದು. ಕೊಡಲ್ಪಡುವ ಕಾಣಿಕೆಗಳನ್ನು ಸಭೆಯ ಸೇವೆಗೋಸ್ಕರವಾಗಿ ಬಳಸಿಕೊಳ್ಳತಕ್ಕದ್ದು. ಸಂಗ್ರಹಿಸಲ್ಪಟ್ಟ ಕಾಣಿಕೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕುರಿತ ನಿರ್ಧಾರಗಳನ್ನು ಒಂದು ಗುಂಪಾಗಿ ಸಭೆಯವರೆಲ್ಲಾ ಮಾಡತಕ್ಕದ್ದೇ ಹೊರತು ಒಬ್ಬನೇ ಒಬ್ಬ ವ್ಯಕ್ತಿಯು ಮಾಡಬಾರದು.

ಆರಾಧನೆಯ ವೇಳೆಯನ್ನು ಹೇಗೇ ಕ್ರಮಪಡಿಸಿದ್ದರೂ ಸರಿಯೇ, ಆರಾಧನೆಯಲ್ಲಿ ಈ ಅಂಶಗಳು ಸೇರಿರತಕ್ಕದ್ದು: ಹಾಡುವಿಕೆ, ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ, ಕರ್ತನ ಭೋಜನ, ಮತ್ತು ಕರ್ತನ ಸೇವೆಗೆ ಹಣ ಸಹಾಯ. ಜೊತೆ ಕ್ರೈಸ್ತರು ವಾರದ ವೇಳೆಯಲ್ಲಿ ಬೈಬಲ್ ಅಧ್ಯಯನ, ಪ್ರಾರ್ಥನೆ, ಮತ್ತು ಹಾಡುವಿಕೆಗೋಸ್ಕರ ತಮ್ಮ ಮನೆಗಳಲ್ಲಿ ಕೂಡಿ ಬರುವದಕ್ಕೆ ಇಚ್ಛಿಸಬಹುದಾಗಿದೆ. ಸಹೋದರರು ಒಂದು ದೇಹವಾಗಿ (ಸಂಘವಾಗಿ) ಆರಾಧಿಸುವದು ಮತ್ತು ಕರ್ತನಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವದು ಪ್ರಾಮುಖ್ಯವಾಗಿರುತ್ತದೆ.⁶⁶

ನಿಯಂತ್ರಣ ಮೀರಿದ ಅಗ್ನಿ (16:17, 18)

ಒಣ ಬೇಸಿಗೆಯ ತಿಂಗಳುಗಳಲ್ಲಿ, ಅಮೆರಿಕದ ವಿವಿಧ ಭಾಗಗಳಲ್ಲಿ ಅಗ್ನಿಯು ನಿಯಂತ್ರಣವನ್ನು ಮೀರಿ ಹೊತ್ತಿ ಉರಿಯುತ್ತದೆ. ಆ ಕಿಚ್ಚುಗಳನ್ನು ಆರಂಭವಾದ ಕೂಡಲೆ ಗುರುತಿಸುವದಾದಲ್ಲಿ, ಅವುಗಳನ್ನು ಬೂಟಿನಿಂದ ತುಳಿದು ನಂದಿಸಬಹುದು. ಹೇಗೂ, ಒಮ್ಮೆ ಕಾಡ್ಲಿಚ್ಚು ಹರಡುವದಕ್ಕೆ ಆರಂಭಿಸಿತೆಂದರೆ, ಅದನ್ನು ನಂದಿಸುವದು ಹೆಚ್ಚು ಕಡಿಮೆ ಅನಾಧ್ಯವೇ ಆಗುತ್ತದೆ. ಸಾವಿರಾರು ಎಕರೆಗಳು ವಿನಾಶಗೊಳ್ಳುತ್ತವೆ; ಮನೆಗಳು ಮತ್ತು ಕಣಜಗಳು ನಾಶಗೊಳ್ಳುತ್ತವೆ; ಪ್ರಾಣಿಗಳು ಮತ್ತು ಮನುಷ್ಯರು ಕೊಲ್ಲಲ್ಪಡುತ್ತಾರೆ. ಅದೇ ರೀತಿಯಲ್ಲಿ, ಸಭೆಗಳೊಳಗೆ ಸುಳ್ಳು ಭೋಧನೆಯು ನಿಯಂತ್ರಣವನ್ನು ಮೀರಿದ ಬೆಂಕಿಯು

ಹಾಗೆ ಹರಡುವದನ್ನು, ಆತ್ಮಿಕ ಅಸ್ತವ್ಯಸ್ತತೆ ಮತ್ತು ಆತ್ಮಿಕ ಮರಣಗಳನ್ನು ಬಿಟ್ಟು ಹೋಗುವದನ್ನು ಕಂಡಿದ್ದೇನೆ 16:17, 18ರಲ್ಲಿ ಪೌಲನು ನೀಡುವ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿರಿ. ಇದು ಸಂಭವಿಸುವಂತೆ ಅನುಮತಿಸಬೇಡಿರಿ!

ಪೌಲನ ಕಡೇ ಮಾತುಗಳು (16:17-27)

ರೋಮಾಪುರದವರಿಗೆ ಪತ್ರಿಕೆಯಲ್ಲಿ ಪೌಲನು ನುಡಿಯುವ ಕಡೇ ಮಾತುಗಳು ಆತನ ಅತ್ಯುತ್ತಮ ನುಡಿಗಳಾಗಿರುತ್ತವೆಂದು ಹೇಳಲಾಗಿರುತ್ತದೆ. ಆತನು ತನ್ನ ಪತ್ರಿಕೆಯನ್ನು ಈ ಕೆಳಗಿನ ಮಾತುಗಳೊಂದಿಗೆ ಮುಕ್ತಾಯಗೊಳಿಸುತ್ತಾನೆ:

ಒಂದು ಎಚ್ಚರಿಕೆಯ ಮಾತು: ಸುಳ್ಳು ಬೋಧಕರ ವಿಷಯದಲ್ಲಿ ಹುಷಾರಾಗಿರಿ ಮತ್ತು ಅವರಿಗೆ ದೋಷವನ್ನು ಹರಡಿಸುವದಕ್ಕೆ ಅವಕಾಶವನ್ನು ಕೊಡದಿರಿ (16:17-20a).

ಒಂದು ಪ್ರೋತ್ಸಾಹದ ಮಾತು: ಒಂದೇ ನಂಬಿಕೆಯಲ್ಲಿರುವವರನ್ನು ಹೃತ್ಯೂರ್ವಕವಾಗಿ ವಂದಿಸಿರಿ; ಅವರ ಹಿತಕ್ಕಾಗಿ ಚಿಂತಿಸುತ್ತೀರೆಂಬುದನ್ನು ಅವರಿಗೆ ತೋರಿಸಿರಿ (16:20b-24).

ಒಂದು ಸ್ತೋತ್ರದ ಮಾತು: ಜೀವನದ ಉದ್ದೇಶವು ದೇವರನ್ನು ಮಹಿಮೆ ಪಡಿಸುವದೇ—ಜೀವನ ಶೈಲಿಯಲ್ಲಿಯೂ ನುಡಿಗಳಲ್ಲಿಯೂ—ಎಂಬುದನ್ನು ಎಂದಿಗೂ ಮರೆಯದಿರಿ (16:25-27).

ಪೌಲನು ರೋಮಾಪುರದವರಿಗೆ ಬರೆದ ಪತ್ರಿಕೆಯ ಮೇಲಿನ ನಮ್ಮ ಅಧ್ಯಯನವನ್ನು ನಾವು ಮುಕ್ತಾಯಗೊಳಿಸುತ್ತಿರುವ ವೇಳೆ, ಪೌಲನು ಪವಿತ್ರಾತ್ಮನ ಮುಖಾಂತರವಾಗಿ, ನಿಮಗೆ ಸಹ ಬರೆಯುತ್ತಿದ್ದಾನೆಂಬುದನ್ನು ನೀವು ಗ್ರಹಿಸಿಕೊಂಡಿರುವಿರೆಂದು ನಾನು ನಿರೀಕ್ಷಿಸುತ್ತೇನೆ. ಇಲ್ಲ, ಪೌಲನಿಗೆ ನಿಮ್ಮ ವೈಯಕ್ತಿಕ ಪರಿಚಯವಿರಲಿಲ್ಲ, ಆದರೆ ರೋಮಾಪುರದಲ್ಲಿದ್ದ ಬಹುಪಾಲು ಕ್ರೈಸ್ತರು ಸಹ ಆತನಿಗೆ ಪರಿಚಯವಿರಲಿಲ್ಲ.⁶⁷ ನೀವು ಪ್ರಥಮ ಶತಮಾನದಲ್ಲಿ ಜೀವಿಸುವವರಲ್ಲ, ಆದರೆ 1 ಮತ್ತು 2 ಅಧ್ಯಾಯಗಳಲ್ಲಿ ವಿವರಿಸಲಾಗಿರುವ ಅದೇ ದುಷ್ಕೃತನಗಳಿಂದ ಕೂಡಿರುವಂಥ ಒಂದು ದಿನದಲ್ಲಿ ಮತ್ತು ಯುಗದಲ್ಲಿ ಬಾಳುತ್ತಿರುವಿರಿ. ಪೌಲನ ದಿನಗಳಲ್ಲಿದ್ದ ಯೆಹೂದ್ಯರು/ಅನ್ಯಜನರ ವಿವಾದವು ಇಂದು ನಮ್ಮೊಂದಿಗಿರುವದಿಲ್ಲ, ಆದರೆ ಈಗಲೂ ನಮ್ಮ ಸುತ್ತಲೂ ಎಲ್ಲಾ ವಿಧವಾದ ವಿಭಜನೆ ಮತ್ತು ಭೇದಗಳು ಇರುತ್ತವೆ. ಎಲ್ಲಕ್ಕಿಂತ ಮೇಲೆ, ಒಂದು ಒಳ್ಳೇ ಜೀವಿತವನ್ನು ಜೀವಿಸಿದರೆ ರಕ್ಷಣೆ ಸಿಕ್ಕುತ್ತದೆ ಎಂಬ ಅನಾದಿಕಾಲದ ದೋಷಪೂರಿತ ಉಪದೇಶವು ಈಗಲೂ ಕಲಿಸಲ್ಪಡುತ್ತಿದೆ. ಪೌಲನ ಪತ್ರಿಕೆಯು ಹತ್ತೊಂಭತ್ತು ನೂರು ವರ್ಷಗಳಷ್ಟು ಹಳೆಯದಾಗಿರಬಹುದು, ಆದರೆ ಅದು ಮೊದಲು ಬರೆಯಲ್ಪಟ್ಟ ಕಾಲದಷ್ಟೇ ಈಗಲೂ ನವೀನ ಮತ್ತು ಪ್ರಸ್ತುತ ಆಗಿರುತ್ತದೆ.

ರೋಮಾಪುರದವರಿಗೆ ಪತ್ರಿಕೆಯಲ್ಲಿ ಪೌಲನ ಅಂತಿಮ ನುಡಿಯು “ಆಮೆನ್.” “ಆಮೆನ್” ಎಂದರೆ “ಹೀಗೆಯೇ ಆಗುವದೆಂದು ನಿರೀಕ್ಷಿಸುತ್ತೇನೆ” ಅಥವಾ “ಹೀಗೆ ಆಗಿದ್ದರೆ

ಚೆನ್ನಾಗಿರುತ್ತಿತ್ತೆಂದು ಹಾರೈಸುತ್ತೇನೆ” ಎಂಬರ್ಥವಾಗಿರುವುದಿಲ್ಲ. ಅದೊಂದು ಆಳವಾದ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ: “ಅದು ಹೀಗೆಯೇ ಇರುವುದು.”⁶⁸ ನೀವು ನಿಮ್ಮ ಅಧ್ಯಯನವನ್ನು ಒಂದು ಪ್ರಾಮಾಣಿಕವಾದ “ಆಮೆನ್” ಹೇಳುವ ಮೂಲಕ ಮುಕ್ತಾಯಗೊಳಿಸಬಲ್ಲರೋ? ಈ ಪತ್ರಿಕೆಯ ಸಂದೇಶವನ್ನು ನಿಮ್ಮ ಪೂರ್ಣ ಹೃದಯದಿಂದ ವಿಶ್ವಾಸಿಸುತ್ತೀರೋ? ನಮ್ಮ ಅಧ್ಯಯನವು ನಿಮ್ಮನ್ನು “ವಿಧೇಯತ್ವವುಳ್ಳ” ನಂಬಿಕೆಗೆ ನಡಿಸಿರುತ್ತದೋ? ನೀವು ಯೇಸುವಿನಲ್ಲಿ ನಿಮ್ಮ ನಂಬಿಕೆಯನ್ನು ಅರಿತೆ ಮಾಡಿರುವಿರೋ (10:9, 10) ಮತ್ತು ಕ್ರಿಸ್ತನಲ್ಲಿ ಐಕ್ಯವಾಗುವದಕ್ಕೆ (ಮುಳುಗಿ) ದೀಕ್ಷಾಸ್ನಾನ ಮಾಡಿಸಿ ಕೊಂಡಿರುವಿರೋ (6:3-6)? ಈಗ ನೀವು ಶರೀರಭಾವಾನುಸಾರವಲ್ಲದೆ ಪವಿತ್ರಾತ್ಮನ ಅನುಸಾರವಾಗಿ ಜೀವಿಸುತ್ತಾ (8:4), ಹೊಸಬರಾಗಿ ನಡಕೊಳ್ಳುತ್ತಿರುವಿರೋ (6:4)? ಹಾಗೆ ಇಲ್ಲವಾದಲ್ಲಿ, ದೇವರ ಅಧ್ಯುತಕರವಾದ ಪ್ರೀತಿ ಮತ್ತು ಕೃಪೆಗಳನ್ನು ಸ್ವಂತವಾಗಿ ಕೊಳ್ಳುವದಕ್ಕೆ ಮಾಡಬೇಕಾಗಿರುವದನ್ನೆಲ್ಲಾ ನೀವು ಮಾಡಬೇಕೆಂದು ನನ್ನ ಇಡೀ ಜೀವದಿಂದ ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ನಿಮಗೆ ನಾನು ಭರವಸೆಯನ್ನು ಕೊಡುತ್ತೇನೆ, ಏನೆಂದರೆ “ಪರಲೋಕದಲ್ಲಿನ ಮೊದಲ ಕ್ಷಣವು ಅಲ್ಲಿಗೆ ಸೇರುವದಕ್ಕೆ ನಾವು ಕಟ್ಟಿದ ಯಾವದೇ ಬೆಲೆಗಿಂತಲೂ ಹೆಚ್ಚಿನದಾಗಿರುವುದು!”⁶⁹

ಅಡಿಪಡಿಪಟ್ಟಿಗಳು

¹ಇದು ಭಾವಿಸಿಕೊಳ್ಳುವದೇನೆಂದರೆ “ದೇವರಲ್ಲಿ ನಮ್ಮನ್ನು ಪ್ರೋತ್ಸಾಹಿಸುವ” ಮಿತ್ರರೇ ನಿಜವಾದ ಮಿತ್ರರು ಎಂಬ (ನೋಡಿರಿ 1 ಸಮುದ್ರ 23:16). ²ಇಷ್ಟಮನ್ (isthmus) ನ ಅಚೆಯ ದಡವಾದ, ಕೊರಿಂಥದ ಸೇವೆಯಲ್ಲಿದ್ದ ಪೂರ್ವದಿಕ್ಕಿನ ಸಮುದ್ರ ಬಂದರಿನಲ್ಲಿದ್ದ ಸ್ಥಳವು Lechaem (ಅಥವಾ Lechaion) ಆಗಿತ್ತು, ಅದು ಆಫ್ರಿಯ ಸಮುದ್ರದ ಕೊರಿಂಥಕ್ಕೆ ಒಳಪಟ್ಟ ಕೊಲ್ಲಿಯ ಪಕ್ಕದಲ್ಲಿತ್ತು. ³ಮೌಖಿಕ ಉಪದೇಶದ ಉದಾಹರಣೆಗಳು ಅಪೊಸ್ತಲರ ಕೃತ್ಯಗಳು 9:11; 10:5, 6 ರಲ್ಲಿ ಸಿಕ್ಕುತ್ತವೆ. ಪ್ರಾಚೀನ ಪತ್ರ ವ್ಯವಹಾರಗಳಲ್ಲಿರುತ್ತಿದ್ದ ಲಿಖಿತ ಉಪದೇಶದ ಮಾದರಿಗಳು S. R. Llewelyn, “Directions for the Delivery of Letters and the Epistles of St. Paul,” in *Ancient History in a Modern University*, vol. 2, *Early Christianity, Late Antiquity and Beyond*, ed. T. W. Hillard, R. A. Kearsley, C. E. V. Nixon, and A. M. Nobbs (Grand Rapids, Mich.: Wm. B. Eerdmans Publishing Co., 1998), 184-94 ರಲ್ಲಿ ಕಂಡು ಬರುತ್ತವೆ. ⁴*The Analytical Greek Lexicon* (London: Samuel Bagster & Sons, 1971), 344, 203. ⁵Leon Morris, *The Epistle to the Romans* (Grand Rapids, Mich.: Wm. B. Eerdmans Publishing Co., 1988), 529. “ಕರ್ತನಲ್ಲಿ,” “ಕ್ರಿಸ್ತನಲ್ಲಿ,” ಮತ್ತು “ಕ್ರಿಸ್ತ ಯೇಸುವಿನಲ್ಲಿ” ಎಂಬ ಪದಗಳು ರೋಮಾ 16ರಲ್ಲಿ ಹನ್ನೊಂದು ಸಾರಿ ಕಾಣಿಸಿಕೊಳ್ಳುತ್ತವೆ, ಇದು ಪೌಲನ ಅನುಸರಿಸುತ್ತಿದ್ದ ಒಂದು ಪ್ರಾಮುಖ್ಯವಾದ ಭಾವನೆ ಆಗಿತ್ತೆಂಬುದನ್ನು ಸೂಚಿಸುತ್ತದೆ. ⁶ಒದ್ಯಗಳೆಂಬ ಸ್ತ್ರೀಯು (ಅಪೊಸ್ತಲರ ಕೃತ್ಯಗಳು 16:14) ವ್ಯಾಪಾರದ ಉದ್ದೇಶಕ್ಕಾಗಿ ಆಸ್ಯ ಸೀಮೆಯಿಂದ ಮಕೆದೋನ್ಯಕ್ಕೆ ಪ್ರಯಾಣಿಸಿದಳು. ⁷John R. W. Stott, *The Message of Romans: God’s Good News for the World*, The Bible Speaks Today (Downers Grove, Ill.: Inter-Varsity Press, 1994), 392. ⁸ರೋಮಾ 16:1ರಲ್ಲಿ *diakonos* ಎಂಬುದರ ಸ್ತ್ರೀಲಿಂಗ ರೂಪವು ಬಳಸಲ್ಪಟ್ಟಿದೆ ಎಂದು ಕೆಲವು ಸಾರಿ ಹೇಳಲಾಗುತ್ತದೆ; ಹೇಗೂ, Jack P. Lewis ಪ್ರಕಾರವಾಗಿ, *diakonos* ಎಂಬುದರ ಸ್ತ್ರೀಲಿಂಗ ರೂಪವೇ ಇರುವುದಿಲ್ಲ. ಅದು “ಒಂದು ರೂಪಭೇದವಾಗದ ಗ್ರೀಕ್ ಪದವಾಗಿದೆ” ಎಂದು ಹೇಳುತ್ತಾನೆ; (Jack P. Lewis, *Exegesis of Difficult Passages* [Searcy, Ark.: Resource Publications, 1988], 105). ⁹ಕೆಲವರು “ಸಭೆಯ ಸೇವಕಿಯಾಗಿದ್ದಾಳೆ” ಎಂಬ ಪದಗುಚ್ಛವು ಆಕೆಯೊಬ್ಬ ಅಧಿಕೃತವಾಗಿದ್ದ ಸಭಾಹಿರಿಯಳು ಎಂಬುದಕ್ಕೆ ಪುರಾವೆ ಆಗಿರುತ್ತದೆಂದು ಹೇಳುತ್ತಾರೆ, ಆದರೆ ಯಾವದೇ ಅಧಿಕೃತ ಹುದ್ದೆಯನ್ನು ಪಡೆಯದೆಯೇ “ಸಭೆಯ ಸೇವಕಿಯರು” ಆಗಿದ್ದಂಥ ನೂರಾರು ಭಕ್ತಿವಂತ ಸ್ತ್ರೀಯರ ಪರಿಚಯವು ನನಗೆ ಇರುತ್ತದೆ. ¹⁰ಒಂದು ವೇಳೆ

1 ತಿಮೊಥೆ 3:11ರಲ್ಲಿರುವುದು ಒಬ್ಬ ಸಭಾಹಿರಿಯಳಾಗಿ ಇರುವದಕ್ಕೆ ಅರ್ಹತೆಗಳ ಪಟ್ಟಿಯಾಗಿದ್ದಲ್ಲಿ, ಅದು ಕೃಪ್ತವಾಗಿರುವುದು ವಿಚಿತ್ರವೇನಿಸುತ್ತದೆ. ಕೆಲವು ಹದಿನೆಂಟು ವಯಸ್ಸಿನ ಅವಿವಾಹಿತ ಸ್ತ್ರೀಯರು ಆ ಮಾನದಂಡಗಳನ್ನು ಹೊಂದಿರಬಲ್ಲವರಾಗಿದ್ದಾರೆ.

¹¹Lewis, 108. This third-century Syrian document is *Didascalia Apostolorum*. ¹²Ibid., 109. ¹³Stott, 394. ಪೌಲನು ರೋಮಾಪುರದವರಿಗೆ ಬರದ ಪತ್ರಿಕೆಯು ವಿವಿಧ ಆಕಾರಗಳಲ್ಲಿ ಸುತ್ತಾಡಲ್ಪಟ್ಟಿತ್ತೆಂಬುದಕ್ಕೆ ಸ್ವಲ್ಪ ಪುರಾವೆ ಇರುತ್ತದೆ, ಆದರೆ 16ನೇ ಅಧ್ಯಾಯವಿ 1 ರಿಂದ 15 ಅಧ್ಯಾಯಗಳಿಂದ ಬೇರ್ಪಟ್ಟದ್ದಾಗಿ ಸಭೆಗಳೊಳಗೆ ವಿತರಿಸಲ್ಪಟ್ಟಿತ್ತೆಂಬುದಕ್ಕೆ ಯಾವ ಪುರಾವೆಯೂ ಇರುವುದಿಲ್ಲ. ¹⁴ಪೌಲನು ಇದೇ ವಿಧದಲ್ಲಿ ವಂದನೆಗಳನ್ನು ಹೇಳಿದ ಬೇರೆ ಒಂದೇ ಪತ್ರಿಕೆಯೆಂದರೆ ಕೊಲೊಸ್ಸೆಯ ಸಭೆಗೆ ಬರದ ಪತ್ರಿಕೆಯೇ (ಕೊಲೊಸ್ಸೆ 4:15, 17). ರೋಮಾಪುರ ಮತ್ತು ಕೊಲೊಸ್ಸೆ ಎರಡೂ ಪೌಲನು ಭೇಟಿ ಕೊಟ್ಟಿರದಂಥ ಪಟ್ಟಣಗಳಾಗಿದ್ದವು (1:13-15; ಕೊಲೊಸ್ಸೆ 1:7, 8). ¹⁵Stott, 392; citing Emil Brunner, *The Letter to the Romans—A Commentary* (Philadelphia: Westminster Press, 1959), 126. ¹⁶ಹೊಸ ಒಡಂಬಡಿಕೆಯಲ್ಲಿ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಆರು ಸಾರಿ ಉಲ್ಲೇಖಿಸಲ್ಪಟ್ಟಿದ್ದಾರೆ (ಅಪೊಸ್ತಲರ ಕೃತ್ಯಗಳು 18:2, 18, 26; ರೋಮಾ 16:3; 1 ಕೊರಿಂಥ 16:19; 2 ತಿಮೊಥೆ 4:19). ಆ ಉಲ್ಲೇಖಗಳೊಳಗೆ ನಾಲ್ಕು ಪಟ್ಟಿಯಲ್ಲಿ ಪ್ರಿಸ್ಕಿಲ್ಲಳು ಮೊದಲು ಉಲ್ಲೇಖಿಸಲ್ಪಟ್ಟಿದ್ದಾಳೆ. ¹⁷ಸೊಲೊಮೋನನ ಮಂಟಪ ಅಥವಾ ಮೊಗಸಾಲೆ, ಇದು ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿನ ಅನ್ಯಜನರ ಅಂಗಳದಲ್ಲಿದ್ದು. ¹⁸ಬಹಳಷ್ಟು ಖಾಸಗಿ ನಿವಾಸಗಳು ಮೂರು ಅಂತಸ್ತುಗಳನ್ನು ಹೊಂದಿರಲಿಲ್ಲವಾದ್ದರಿಂದ, ಇದು ಬಹುಶಃ ರೋಮಾಪುರದಲ್ಲಿ ಮತ್ತು ರೋಮಾಪುರದಂತಿದ್ದ ಪಟ್ಟಣಗಳಲ್ಲಿ (ತ್ಯೋವವು ಒಂದು ರೋಮಾನ್ ವಸಾಹತು ಆಗಿತ್ತು) ಸಾಮಾನ್ಯವಾಗಿರುತ್ತಿದ್ದ ಒಂದು ಮಹಡಿಗಳ ಸಮುಚ್ಚಯ ಆಗಿದ್ದಿರಬಹುದು. ¹⁹Dale Hartman, sermon preached at Eastside church of Christ, Midwest City, Oklahoma, 21 December 2003. ²⁰KJVಯಲ್ಲಿನ ಪದಗುಚ್ಚಗಳನ್ನು ಇಷ್ಟಪಡುವ ಕೆಲವರು ಎಪೈನತನು ಸ್ವೇಚ್ಛಾನ ಕುಟುಂಬದಲ್ಲಿದ್ದ ದೀಕ್ಷಾಸ್ನಾನ ಮಾಡಿಸಿಕೊಂಡವರೊಳಗೆ ಮೊದಲಿಗನು ಎಂದು ಅಭಿಪ್ರಾಯ ಪಡುತ್ತಾರೆ.

²¹Jim McGuiggan, *The Book of Romans, Looking Into The Bible Series* (Lubbock, Tex.: Montex Publishing Co., 1982), 441. ²²ಪೌಲನು “ನಿಮಗೋಸ್ಕರ . . . ಶ್ರಮಪಟ್ಟ” ಎಂದು ಹೇಳಿದನೋ ಅಥವಾ “ನಮಗೋಸ್ಕರ . . . ಶ್ರಮಪಟ್ಟ” ಎಂದು ಹೇಳಿದನೋ ಎಂಬ ಬಗ್ಗೆ ಗ್ರಂಥಪಾಲರ ಪ್ರಶ್ನೆಯಿರುತ್ತದೆ (ನೋಡಿರಿ KJV). NASB ಪರಿಭಾಷೆಯು ಸರಿಯಾಗಿರುತ್ತದೆ, ರೋಮಾಪುರದಲ್ಲಿ ಮರಿಯಳು ಮಾಡಿದ್ದ ಕೆಲಸದ ಬಗ್ಗೆ ಪೌಲನಿಗೆ ಗೊತ್ತಿತ್ತು ಎಂಬುದು ಆಸಕ್ತಿಕರವಾದದ್ದು (ನೋಡಿರಿ 1:8). ²³Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 480. ²⁴ಈ ಪದವು ಪುರುಷರು ಮತ್ತು ಸ್ತ್ರೀಯರು ಇಬ್ಬರನ್ನೂ ಒಳಗೊಂಡಿರಬಹುದರಿಂದ, “ಯೂನ್ಯನು” ಮತ್ತು “ಯೂನ್ಯಳು” ನಡುವೆ ನಿರ್ಧರಿಸುವುದರಿಂದ ನಮಗೇನೂ ಪ್ರಯೋಜನವಿರುವುದಿಲ್ಲ. ²⁵W. E. Vine, Merrill F. Unger, and William White, Jr., *Vine’s Complete Expository Dictionary of Old and New Testament Words* (Nashville: Thomas Nelson Publishers, 1985), 342. ²⁶F. F. Bruce, *The Letter of Paul to the Romans*, 2d ed., The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 259. ²⁷William Barclay, *The Letter to the Romans*, rev. ed., The Daily Study Bible (Philadelphia: Westminster Press, 1975), 212. ²⁸J. B. Lightfoot, *Saint Paul’s Epistle to the Philippians*, 4th ed. (London: Macmillan and Co., 1879), 177. ²⁹Bauer, 941-42. ³⁰Vine, 35-36.

³¹Bruce, 259. ³²ಒಬ್ಬ “ಸ್ವತಂತ್ರನು” ತನ್ನ ಸ್ವಾತಂತ್ರ್ಯವನ್ನು ಸಂಪಾದಿಸಿಕೊಂಡಿದ್ದ ಗುಲಾಮನಾಗಿರುತ್ತಿದ್ದನು. ³³Bruce, 260. ³⁴ಹೆರೋದನ ಕುಟುಂಬದ ಕುರಿತ ಮಾಹಿತಿಗಾಗಿ, ನೋಡಿರಿ David L. Roper, *Acts 1—14, Truth for Today Commentary* (Searcy, Ark.: Resource Publications, 2001), 440-44, 546. ³⁵ಅನಂತರದಲ್ಲಿ ಪೌಲನು ಹೆರೋದನ ಕುಟುಂಬದವರೊಬ್ಬನಾಗಿದ್ದ ಅರಸನಾದ Herod Agrippa IIನನ್ನು ಪರಿವರ್ತಿಸುವದಕ್ಕೆ ಪ್ರಯತ್ನಿಸಿದನು ಆದರೆ ಸಫಲನಾಗಲಿಲ್ಲ (ಅಪೊಸ್ತಲರ ಕೃತ್ಯಗಳು 25:13-26:32). ³⁶Morris, 536. ³⁷Barclay, 214. ³⁸ಇದು ನಿಜ ಎಂಬುದನ್ನು ಮತ್ತಷ್ಟು ಪುಷ್ಟಿಗೊಳಿಸಲು ಸಾಧ್ಯತೆಯೇನೆಂದರೆ ಅಂತಿಯೋಕ್ಯದಲ್ಲಿ ಅನ್ಯಜನರಿಗೆ ಸುವಾರ್ತೆಯನ್ನು ಮೊದಲಿಗೆ ತಂದವರೊಳಗೆ ಕುರೇನ್ಯದವರು ಸೇರಿದ್ದರು ಎಂಬುದು (ಅಪೊಸ್ತಲರ ಕೃತ್ಯಗಳು 11:19-21). ³⁹“ಹೆರ್ಮೆಯ” ಮತ್ತು “ಹೆರ್ಮಾನ”

ಹೆಚ್ಚುಕಡಿಮೆ ಒಂದೇ ರೀತಿ ಕಾಣಿಸುತ್ತವೆ. ಆದರೆ ಎರಡು ಹೆಸರುಗಳು ರೋಷರ್ ಮತ್ತು ರಿಪ್ಪರ್ ರೀತಿಯಲ್ಲಿ ಬೇರೆ ಬೇರೆ ಆಗಿರುತ್ತವೆ. "ಹೆರ್ಮೇಯ" ಎಂಬುದು ರೋಮನ್ನರಿಂದ ಮಕುರಿ ಎಂದು ಕರೆಯಲ್ಪಡುತ್ತಿದ್ದ ಗ್ರೀಕ್ ದೇವತೆಯ ಹೆಸರಾಗಿತ್ತು; ಅದು ಗುಲಾಮರಿಗೆ ಇರುತ್ತಿದ್ದ ಸಾಮಾನ್ಯ ಹೆಸರು ಸಹ ಆಗಿರುತ್ತಿತ್ತು. "ಹೆರ್ಮಾನ" ಎಂಬುದು ಒಂದು ದೀರ್ಘವಾದ, ಅಪರಿಚಿತ ಹೆಸರಿನ ಕ್ಷುಪ್ತ ರೂಪ ಎಂದು ಭಾವಿಸಲಾಗುತ್ತದೆ. ⁴⁰"ಫಿಲೊಲೊಗ" ಎಂದರೆ "ಮಾತುಗಳ ಪ್ರಿಯನು" ಎಂದಾಗಿರುತ್ತದೆ.

⁴¹ಆ ದಿನಗಳಲ್ಲಿ ಹಸ್ತಲಾಘವವು ಮುಖ್ಯವಾಗಿ ಒಂದು ಒಪ್ಪಂದವನ್ನು ದೃಢಪಡಿಸಿಕೊಳ್ಳುವುದಕ್ಕೆ ಬಳಸಲ್ಪಡುತ್ತಿತ್ತು (ನೋಡಿರಿ ಗಲಾತ್ಯಾ 2:9). ⁴²Hartman. ⁴³ಅಭಿಪ್ರಾಯ ಸಂಬಂಧಿತ ವಿಷಯಗಳನ್ನು ನಂಬಿಕೆಗೆ ಸಂಬಂಧಿತ ವಿಷಯಗಳನ್ನಾಗಿ ಮಾಡುವ ಮತ್ತು ಹೀಗೆ ರೋಮಾ 14: 15 ರಲ್ಲಿ ಪೌಲನು ನೀಡುವ ಉಪದೇಶವನ್ನು ಮೀರುವವರಾಗಿ ಸಭೆಯನ್ನು ವಿಭಜಿಸುವಂಥ ಕ್ರೈಸ್ತರಿಗೆ ಅನ್ವಯವನ್ನು ಮಾಡಬಹುದಾಗಿದೆ. ಹೇಗೂ, ರೋಮಾ 16:17-20a ರಲ್ಲಿರುವ ಉಪದೇಶಕರ ಕುರಿತ ಬಣ್ಣನೆಯು ಒಟ್ಟಾರೆಯಾದ ಸುಳ್ಳು ಬೋಧಕರಿಗೆ ಸೂಕ್ತವಾಗಿ ಸರಿ ಹೊಂದುತ್ತದೆ. ⁴⁴Stott, 399-400. ⁴⁵Vine, 179. ⁴⁶Ibid., 394. ⁴⁷Barclay ಸಹ ಈ ಅನುವಾದವನ್ನು ನೀಡುತ್ತಾನೆ. (Barclay, 217.) ⁴⁸Vine, 47. ⁴⁹ತೆಲವು ಸಂದರ್ಭಗಳಲ್ಲಿ ಸುಳ್ಳು ಬೋಧಕನನ್ನು ಎದುರಿಸಿ ಪ್ರಶ್ನಿಸಬೇಕಾದ ಅಗತ್ಯವಿರುತ್ತದೆ, ಆದರೆ ಇಲ್ಲಿ ಪೌಲನು ಪ್ರಾಥಮಿಕವಾಗಿ ತಮ್ಮ ದೋಷಪೂರಿತ ಉಪದೇಶವನ್ನು ಹರಡಿಸುವುದಕ್ಕೆ ಅವರಿಗೆ ಅವಕಾಶ ಕೊಡದಿರಿ ಎಂದು ಕ್ರೈಸ್ತರನ್ನು ಬೇಡಿಕೊಳ್ಳುತ್ತಿದ್ದಾನೆ. ⁵⁰Bauer, 1089.

⁵¹W. Grundmann, "kakós," in *Theological Dictionary of the New Testament*, ed. Gerhard Kittel and Gerhard Friedrich, trans. and abr. Geoffrey W. Bromiley (Grand Rapids, Mich.: Wm. B. Eerdmans Publishing Co., 1985), 393. ⁵²Vine, 291. ⁵³See Bauer, 976. ⁵⁴ಪೌಲನು ತಿಮೊಥೆಯನನ್ನು "ಕರ್ತನಲ್ಲಿ ನನ್ನ ಮಗನು" ಎಂದು ಕರೆಯುತ್ತಾನೆ (1 ತಿಮೊಥೆ 4:17). ಆತನೇ ತಿಮೊಥೆಯನನ್ನು ಪರಿವರ್ತಿಸಿದ್ದನೆಂಬ ಸೂಚನೆಯನ್ನು ನೀಡುತ್ತಾನೆ. ತಿಮೊಥೆಯನು ಲುಸ್ತ ಎಂಬ ಊರಿನವನು ಎಂಬುದನ್ನು ನಾವು ಅಪೊಸ್ತಲರ ಕೃತ್ಯಗಳು 16:1, 2ರಿಂದ ತಿಳಿದುಕೊಳ್ಳಬಹುದಾಗಿದೆ. ಬಹುಶಃ ಪೌಲ ಮತ್ತು ಬಾರ್ನಾಬರು ಮೊದಲ ಸುವಾರ್ತಾ ಪ್ರಯಾಣದ ವೇಳೆ ಲುಸ್ತದಲ್ಲಿರುವಾಗ ತಿಮೊಥೆಯನು ಪರಿವರ್ತನಗೊಳಿಸಲ್ಪಟ್ಟಿರಬಹುದು. (ಮೊದಲ ಸುವಾರ್ತಾ ಪ್ರಯಾಣದ ವೇಳೆ ಆ ಸುವಾರ್ತಿಕರು ಲುಸ್ತದಲ್ಲಿ ಉಳಿದುಕೊಂಡಿದ್ದರೆಂಬುದನ್ನು ಅಪೊಸ್ತಲರ ಕೃತ್ಯಗಳು 14:6-23 ನಮಗೆ ತಿಳಿಸುತ್ತದೆ.) ⁵⁵ನಮ್ಮಲ್ಲಿ ಅನೇಕರಿಗೆ ಇರುವಂತೆಯೇ, ರೋಮನ್ನ ನಾಗರಿಕರಿಗೆ ಮೂರು ಹೆಸರುಗಳಿರುತ್ತಿದ್ದವು. ರೋಮನ್ನರು ಇವುಗಳನ್ನು *praenomen* (ಮೊದಲ ಹೆಸರು), *nomen gentile* (ಕುಟುಂಬ ಹೆಸರು), ಮತ್ತು *cognomen* (ಅಡ್ಡ ಹೆಸರು ಅಥವಾ ವೈಯಕ್ತಿಕ ಹೆಸರು) ಎಂದು ಕರೆಯುತ್ತಿದ್ದರು. (Bruce, 265.) ⁵⁶ಅಮೆರಿಕದಲ್ಲಿರುವ ಅನೇಕರು ಎರಸ್ತನು ಎಂಬುದನ್ನು ಎರಡನೆಯ ಉಚ್ಚಾರಾಂಶಕ್ಕೆ ಒತ್ತು ಕೊಟ್ಟು ಹೇಳುತ್ತಾರೆ: "E-RAS-tus." ಈ ಹೆಸರು ಈಗಲೂ ಗ್ರೀಕ್.ರಿಂದ ಬಳಕೆಯಲ್ಲಿರುತ್ತದೆ. ಹೇಗೂ, ಅವರು ಒತ್ತನ್ನು ಮೊದಲ ಉಚ್ಚಾರಾಂಶದ ಮೇಲೆ ಕೊಡುತ್ತಾರೆ: "ER-uh-stus." ⁵⁷*The Analytical Greek Lexicon*, 284. ⁵⁸John McRay, *Archaeology and the New Testament* (Grand Rapids, Mich.: Baker Book House, 1991), 331. ಈ ಫುಟದಲ್ಲಿ ಆ ಶಿಲಾಶಾಸನದ ಒಂದು ಚಿತ್ರವು ನೇಪಡೆಗೊಳಿಸಲ್ಪಟ್ಟಿರುತ್ತದೆ. David L. Roper, *Acts 15—28, Truth for Today Commentary* (Searcy, Ark.: Resource Publications, 2001), 542 ರಲ್ಲಿ ಸಹ ಒಂದು ಚಿತ್ರವು ಇರುತ್ತದೆ. ⁵⁹ಅಮೆರಿಕದಲ್ಲಿನ ತಂದೆತಾಯಿಗಳು ಸಹ ತಮ್ಮ ಮಕ್ಕಳಿಗೆ ವಾಸ್ತವಿಕದಲ್ಲಿ ಲ್ಯಾಟಿನ್ ಸಂಖ್ಯೆಗಳಾಗಿರುವ ಹೆಸರುಗಳನ್ನು ಕೊಡುತ್ತಾರೆಂದು ತಿಳಿದು ಬರುತ್ತದೆ. ಪುನಃಸ್ಥಾಪನೆಯ ನಾಯಕನಾದ Alexander Campbellನ ಹತ್ತನೆಯ ಮಗಳು Decima ಎಂದು ಹೆಸರಿಸಲ್ಪಟ್ಟಿದ್ದಾಳೆ. ⁶⁰ರೋಮಾಪುರಂದರಿಗೆ ಪತ್ರಿಕೆಯ ಈ ರೀತಿಯ ಮುಕ್ತಾಯದ ಬಗ್ಗೆ ಸ್ವಲ್ಪ ಪ್ರಶ್ನೆಯಿರುತ್ತದೆ ಯಾಕೆಂದರೆ ಇದು ದೀವಿದ ಪ್ರಾಚೀನ ಹಸ್ತಪ್ರತಿಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಬ್ಬ ವಿಶ್ವಾಸಿಗಾದರೂ, ದೇವರು ಮುಂದಾಲೋಚನೆಯಿಂದ ನಮಗೋಸ್ಕರ ಇದನ್ನು ಈ ಸ್ಥಳದಲ್ಲಿ ಸಂರಕ್ಷಿಸಿಟ್ಟನೆಂಬುದನ್ನು ತಿಳಿಯುವುದು ಸಾಕಾಗಿರುತ್ತದೆ. ಈ ಶ್ರೇಷ್ಠ ದಸ್ತಾವೇಜಿಗೆ ಇದು ಎಂಥ ಅದ್ಭುತವಾದ ಒಂದು ಮುಕ್ತಾಯವನ್ನು ಒದಗಿಸುತ್ತದೆ!

⁶¹McGuiggan, 446. ⁶²"ಪ್ರವಾದಿಗಳು" ಎಂಬುದು ಹೊಸ ಒಡಂಬಡಿಕೆಯ ಪ್ರವಾದಿಗಳನ್ನು (ದೇವರಿಗೋಸ್ಕರ ಮಾತಾಡುವ ಪ್ರೇರಿತ ವಕ್ತಾರರು) ಸೂಚಿಸುತ್ತದೆಂದು ಕೆಲವರು ನಂಬುತ್ತಾರೆ. ಪೌಲನು ರೋಮಾಪುರಂದರಿಗೆ ಬರೆದ ತನ್ನ ಪತ್ರಿಕೆಯಲ್ಲಿ ಸತತವಾಗಿ ಹಳೆಯ ಒಡಂಬಡಿಕೆಯಿಂದ ಉಲ್ಲೇಖಗಳನ್ನು ಮಾಡಿದನಾದ್ದರಿಂದ, "ಪ್ರವಾದಿಗಳು" ಎಂಬುದನ್ನು ಹಳೆಯ ಒಡಂಬಡಿಕೆಯ ಪ್ರವಾದಿಗಳೆಂದು ಅರ್ಥೈಸಿಕೊಂಡರೆ ಉತ್ತಮವೆಂದು ತೋರುತ್ತದೆ. ⁶³Barclay, 222. ⁶⁴Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 565. ⁶⁵Quoted in Leonard Louis

Levinson, *Webster's Unafraid Dictionary* (New York: Collier Books, 1967), 92. ⁶⁶*Into the Abundant Life*, 2d ed. (Searcy, Ark.: Truth for Today World Mission School, 2012), 250-ರಿಂದ ಆಯ್ದುಕೊಳ್ಳಲ್ಪಟ್ಟಿದೆ. ⁶⁷ಈ ಪರಿಚ್ಛೇದದಲ್ಲಿನ ಹಲವಾರು ವಿಚಾರಗಳು Bruce Barton, David Veerman, Neil Wilson, *Romans*, Life Application Bible Commentary series (Wheaton, Ill.: Tyndale House Publishers, 1992), 296ರಿಂದ ಆಯ್ದುಕೊಳ್ಳಲ್ಪಟ್ಟಿದೆ. ⁶⁸Charles R. Swindoll, *Relating to Others in Love: A Study of Romans 12—16* (Anaheim, Calif.: Insight for Living, 1985), 78ರಿಂದ ಆಯ್ದುಕೊಳ್ಳಲ್ಪಟ್ಟಿದೆ. ⁶⁹Dale Hartman, sermon preached at Eastside church of Christ, Midwest City, Oklahoma, 26 February 2006.